

ಕಂದ : ಗಾನ ವ ದಾತು ದ ಪೆಣ್ಣ ಡೆ;
 ಚಾಣಂ ? ಪೆಣ್ಣೆಡೆರು ಔಡೆಗೊಳ ಗಾಗ ದನಿ
 ನ್ನೇನೊ ದ ರ್ದುತಿರು ಮು ದಂ;
 ಔನಂ ನೊಚ್ಚಿತ್ತ ದಾತು ದೆನೆ ಡಾಚನೆ ಡಲ್

ಕಿಂಞ : ತಿಳಿಯಲು ಕಷ್ಟಕರ (ಜಟಿ)ವಾದುದು ಯಾವುದು ? ಸ್ತ್ರೀಯರ ನಡತಿ ಬದ್ಧಿವಂತನ
 (ಚತುರನ) ಯಾವುದು ? ಸ್ತ್ರೀಯ ಪುಷ್ಪವಾಚನದ ಭಗ್ನಗುಣದೊಡನೆ ಬದ್ಧಿವಂತನ. ಬಡತನ ಎದುರಿ
 ಯಾವುದು ? ಸಂತೋಷ (ತ್ಯಕ್ತಿ) ಇಲ್ಲದಿದ್ದು ಜೀವಿ ಬಡತನಹಲ್ಲು ಕ್ಷಣಗುತಲಾಹಗುರವಾದುದು ಯಾವುದು
 ? ತನಗಾಗಿ ಬೀಡು ಹುದು.

ಕಿಂ ಜಿಷಿ ವನ ವಧಂ
 ಕಿಂ ಜಾಡ್ಯಂ ಪಾಟವೇಷ್ಯ ನಭ್ಯ ಸಃ
 ಕಿಂ ಜಾಗ ರೀ ಮೇಕಿ
 ಕಾ ನಿದ್ರಾ ಮೂಡ ತ ಜಂತೋ

[ಜಿಷಿಂ ಕಿ - ಬಾಳ್ಕಿ ರಿಂಬ ದು ಏನು ಎಂದೊಡೆ | ಅನ ವಧಂ - ಮನ - ವಚನ - ಕಾರು
 ವ್ಯಾಪಾರಗಳೆದು ಬನ್ನಿ ಬಿಡದು ಜಿಷಿ ವ್ಯವಂಜನ ದರ್ಥಂ | ಜಾಡ್ಯಂ ಕಿ - ಜಡತ್ವ ಪೆಂಬ ದೀನು ಎಂದೊಡೆ |
 ಪಾಟವೇಷ್ಯ

೧. ಪಾಠ ತೋಷ್ಯ ನಭ್ಯ ಸಃ (೨) ೨. ಜಾಗ ತಿ ಶಿ ಕಿ)

ಗಾನಃ ಗಹನಃ ; ಸುಲಭವಲ್ಲದುದು, ಔನಹಹೆ ಚ್ಚಗಿನೊಚ್ಚಿತ್ತುಹ್ಹಗುರ. ದಲ್ಲಿ ನ್ನುರು . ಪೆಣ್ಣೆ ಡೆ = ಹೆಣ್ಣಿನ
 ನಡತಿ.

ನಭ್ಯಾಸು :- ಶಾಸ್ತ್ರಂ ಮೊದಲಾದರೊಳು ಅಭ್ಯಾಸವು ಮಹಾವಲ್ಲ ಪಟವಾಗಿ ಅಭ್ಯಾಸ ಬಿಡುದು
 ಜಡತ್ವ ಪೆಂಬ ದರ್ಥಂ | ಕಿಂ ಜಾಗ ರಿಃ - ಎಚ್ಚಿತ್ತ ನಾವನೊಡೆ | ಮೇಕಿ - ಅಂತಾರ ತೋಪಾಯ ದಿದು
 ಬಹಿರ ಕ್ತೆ ಸ್ವರೂಪವಂ ಪತ್ತಿ ಷ್ಚಿ ಪರಮತ್ಮ ಸ್ವರೂಪವನೆ ಅನವಡೆ ಬಾಚೊ ಪತಪ್ಪ ಮೇಕ್ಷು ಕ್ಕವನ
 ಎಚ್ಚಿತ್ತಿಪ್ಪ ತನಿಯ ದರ್ಥಂ | ಜಂತೋ ಹೆ ಕಾ ನಿದ್ರಾ ಜಿವಕಿ ನಿದ್ರಿಯೆಂಬ ದು ಅಥುದು ಎಂದೊಡೆ | ಮೂಡ ತ

- ಆ ಪೆರಗಿ ಪೇಳ್ತ ಬಹಿರ ತ್ತೆ ಆಂತರ ತ್ತೆ ಪುರವ ತ್ತೆ ಸ್ವರಾಜು ,ಬೇಡು ನಲ್ ರು ದ ವಾಚುತಿಯೆ ಜೀವಕ್ಕೆ
ನಿದ್ರೆಯೆಂಬ ಡರ್ಫಂ]

ಕಂದ : ಬದು ಕಾಪು ದನಿದ್ಯಂ,
ಡ್ಯ ದೀಷ ಪು ತು ದ ಪುಟ ತ್ತವಿ ರ ದ,ಬ್ರಾಸಂ,
ಬ,ದು ನರ್ ಮೇಕಿ, ಜೀವಂ
ಗೊಪ ಗರ್ಫಾ ನಿದ್ರೆ ಯ ತ್ತು ದೇಲಗ್ಗೆ ತನಂ

ಕಿರಣ : ಜೀವನ ಮುದರೇನು ? (ತ್ರಿ ಕಿರಣದಲ್ಲಿಯೂ) ಕೆಳಕೆ ಖ್ಲಿ ದು ಕುಡಿ ನಿಜವಾದ ಜೀವನ. ಜಡತಿ
ಮುದರೇನು ? ಬದ್ಧಿವಡಿಕೆ (ಪುಟ ತ್ತೆ) ಇದ್ದ ರೂ ತತ್ತ್ವಗಳನ್ನು ತಿಳಿಯಲು ಪ್ರಯತ್ನ ಮ ಪೂರು ಕುದ.
ಎಚ್ಚರದಲ್ಲಿರು ಮನು ಯು ? ಮೇಕಿ ಕುಳ್ಳವನು. ನಿದ್ರೆ ಮದರಿ ಯ ತ್ತು ದ ? ಜೀವಿಯು ಮ ಷಾತಿ
(ಜ್ಞಾನ ಖ್ಲಿ ದು ತಿ).

ನಲೀ ದಲಗತಜಲವ
ತರಲಂ ಕಿ ಯುವನಂದನೃಥಾಯಾ :
ಕಿ ಶಶ,ದಕರನಿಕಿ ದ
ಜು ಕಾರಣ ಸುಜ್ಞಾನ ಏವ

(ನಲೀದಲಗತ ಜಲದ - ತಾವರಿರು ಪುಗಿ ಸಂದ ನೀರ ಪನು ನೀವರದಂತೆ | ತರಲಂ ಕಿ -
ಸಂಚಳವುಟ್ಟ ದೀನು ಮದೀಷೆ | ಯ ತಿವನು ,ದನಂ - ಯ ತಿವನು ಹೊನ್ನು ಮೇಡಲಾಗಿ ಜೀತ ನಾಜೀತನವಪು
ವಸ್ತುಗಳು | ಆಥ -

೨. ಜುವತ (ಅ) ಳ. ದನುಚಾಯಾ: (ಅ) ಳ. ಕಿಧರು ತು ನ ಕೀ ಶಶಿನಃ ಕಿಣಮಾ (ಅ) ಎಗ್ಗತನ =
ಮ ಷಾತಿ. ಬ,ದು = ಎಚ್ಚ ತ್ತ ವನು.

ಮತ್ತೆ | ಅಯಾ: - ಮನುಷ್ಯರ ಆಯುಷ್ಯಕು ಆ ತಾವರಿರು ಪು ಪಿಳಿಣ ಉದಕುಂದು ಮಂತಿ
ಸಂಚಳವೆಂಬುದರ್ಫಂ ಶ್ ಶ್ ದ ರೆ ಕಾರು ನು ಕಾರಿಣ್ ಜಿಂಚಯ್ ಕಿರ್ಣಂಗಳೆ ತ್ತೆ ಲ್ಲೆ ಗೆಳು ಆಯ
ಎಂದಿ ದಿಸ್ತನಾ ಏವ - ಸಕಲ ಪ್ರಾಣಿಗಳೆ ಈ,ಬುವದಮದು ,ಬುವೆ ಕಾರಣವು ಪ್ಪ,ದು ಮ ಶನುಷ್ಠಾನದೀನು
ನೆಗೆಳ್ಳವಂತೆಪ್ಪಯೆನು ತ್ತು ದುಷರ ಆಚಂದ್ರ ಕಿರಣಗಳೆ ತ್ತೆ ಲ್ಲಿ ರೆಂಬ ದರ್ಫಂ.]

ಕಿಂದು : ನ ಲಿನ ದಿಸುಳಿ ಪನಿಪುಲ ಸಂ
 ಚಲ ಪೀನಾಯುದನಂ ರು ವಪಸ್ಸೆಗಿಳಿ
 ಖಗಿದುನ ಬಿಕ್ಕಿದಂ
 ರಲ್ ಪಿಲ್ ಸಿರ್ಪನ ರರಿದಾ ಸತ್ಪುರಷರ

ಕಿರಣ : ತಾವರಿಲರು ಪೀಲಿನ ನೀರಹ ಸುಂತಿ ಚಂಚಲವಾದುದು ರು ತುದ ? - ರು ಪುನು, ದನ
 ಮತ್ತೆ ಆಯುಷ್ಯ. ಚಂದ್ರನ ಕಿರಣಗಳನ್ನು ಹೇಳಲು ವವರು ದುರು ? ಸತ್ಪುರಷರು.

ಕಿ ದಾನವನಾಹಂ
 ಕಿ ವಿತ್ರಂ ರುನಿ ವರ್ತುತಿ ಪಾಪಾತ
 ಕಿ ಜಲಂಕಾರಃ ಶೀಲಂ
 ಕಿ ವಾಚಂ ಮಂಡನಂ ಸತ್ಯಂ

[ಕಿ ದಾನಂ - ದಾನವಿಯ ದೀನು ಮದೋಡಿ | ಆನಾಹಂ - ಕಾಹ್ನಂ ತು ಪ್ರಸೀರು ದದಿ
 ದಾನಮಿಬದ | ಆಹಂ ರುಂ ತು ಪ್ರಸೀರು ದಂತಪ್ಪ ದಾನವತು ದಿದೋಡಿ ಲೇಷಕ ದೀನು ಕಾಹ್ನಂ ತು ಪ್ರಸೀ ಪುನಾ
 ದಾನಂಗಳಿಂ ಪಹ ರಿಸಿ ತಣಿಮು ಸಂತೋಷ ವಂ ಮತ್ಸಾ ಹಾರದಾನವಿ ದಮ ತಾನುಷ್ಯಾನದೀನು ನಿಗಿಟ್ಟ ಸತ್ಪುತ್ರಕ್ಕೆ
 ಕುಡಿ ಪಡೆಗು ಮೆಂಬ ದರ್ಥಂ | ಕಿ ವಿತ್ರಂ - ಕಿಳರು ನಿಬನಾವನ | ರುತ ಪಾಪಾತ - ನಿವರ್ತುತಿ -
 ರು ಪನಿರ್ಪನು ಕಿಶಿ ಮೇಷುಗಳಿ ಪಾಪಂಗಳಿ ಮಗುಳ್ಳಿ ಕಿಲ್ಲದ ದ ಮೇಷುಗಳಿ ಸದ್ಧಿ ವರ್
 ಸನ್ಮಾರ್ಗದೀನು ನಿಗಿಟ್ಟ ವತನಿ ಕಿಳರು ನಿಂಬ

೬. ರೋನಿವಾರರು ತಿಲ). ಕಿ. ಪ್ರತಿಯು ೧೬ ನಿ ಪದ್ಯ ಇಲ್ಲಿ ಬರುತ್ತದೆ

ನ ಲಿನ = ತಾವರಿ, ಖಗಿದು = ಚಂದ್ರ, ಸಲ್ = ಹೆಚ್ಚಿಗೆ

ದರ್ಥಂ | ಕಿ: ಅಂಕಾರ :- ಆವನು ಒಪ್ಪುವವನು ಮದೋಡಿ | ಶೀಲಂ - ಬ್ರತಂಗಳಿ ಸುಂ ಕ್ಷುಣ್ಣ ಮೇಕಮೇ
 ಲೇಸಾಗಿ ರಕ್ಷಿಸುವಂತಪ್ಪ ಗುಣವನುಳ್ಳನು ವಸ್ತುಬರಣವಿಲ್ಲದೆಯುಂ ಒಪ್ಪು ಮೆಂಬ ದರ್ಥಂ | ಕಿ ವಾಚಂ ಮಂಡನಂ
 - ಆವನು ವಚನು ಒಪ್ಪಲ್ಪಡು ಕುದು ಮದೋಡಿ | ಸತ್ಯಂ - ತನ್ನಿಂದಂ ಕಿ ವಿಗವ ಹಾದಿ ವಗ್ಗಿತ್ತೆ ಖಿಲ್ಲದೆ ತನಗಂ
 ಪೇರ್ಗಂ ಹಿತವಪ್ಪಂಥಾ ಸತ್ಯವಂನು ಡಾವತನಿ ವಚನದೊಪ್ಪು ವನಿಂಬ ದರ್ಥಂ.]

ಕಿಂದು : ಅಥವಾ ದ ದನಂ? ಬಯಸಿದ

ದಾವಂ ಕಿಳಿ ಪಾಪದಿ ನಿವರ್ತಿಸುವೆ

ನಾಥ ದ ತೋಷಿಸಿ ಲೆಕ್ಕಿಡಿ

ನಾಥ ದ ನುಡಿಸಿತು ಗಿರಿಂದೊಡದ ಸತ್ಯವೆ ಧೂ

ಕಿರಣ : ದಾನ ಎಂದರಿ ಉತ್ತರ ? ಪ್ರತಿಪಕ್ಷಲಕ್ಷಣೆ ಯಲ್ಲದೆ ಕಿಷಿತು ಬಿ ದಾನ . ಸ್ನೇಹಿತನು ಏನು ?

- ಉತ್ತರನ ಪಾಪಕೃತ್ಯಗಳಿಂದ ಕಾಪಾಡುವನೋ ಮತ್ತು ಸನ್ಮಾರ್ಗದೊಳಗೆ ಬಯ್ಯುವನೋ ಅವನು . ಬಿಡು ಬಿಡು ಉತ್ತರ ಉತ್ತರ ? ಶಿಲ ಅಂದರಿ - ಸುಚಿತ್ತ . ಏನಾಗಿ ಅಂತರ ಉತ್ತರ ? ಸತ್ಯ .

ಕಿಷಿತು ಧರ್ಮಪಲಂ ಏನು

ಮನುಷ್ಯ ತಂಕಾ ಸುಖಾಹಾರವೈತ್ತಿ

ಸುಖವ್ಯಸನ ಮೇಲೆ

ಕಿಷಿತು ದಕ್ಷಿಣ : ಸುಖಧಾ ತ್ಯಾಗೆ

[ಕಿಷಿತು ಧರ್ಮಪಲಂ - ಪ್ರಯೋಜನ ಮಿಲ್ಲದಿರುಂ ದುಃಖಕ್ಕೆ ಕಾರಣ ಮುಪ್ಪುಪಲವೆನು \ ಏನು ಅಸುಖ ತಂ - ಬ್ರಹ್ಮತನು ಮಿತಿಗುಪ್ತಿಗಳೊಳ್ ನೆಲಸುಗಿಯಲ್ಲದದು | ಆನೇಕ ದುಃಖವನು ಪಲಮು ಏನು ಲ್ಲಿದು ಬಿಡು ಧರ್ಮ | ಕಾ

ಶ . ಪ್ರತಿಪಕ್ಷಲಕ್ಷಣೆ ಈ ಪದ್ಯದ ಉತ್ತರ ದಕ್ಷಿಣ ಸ್ಥಾನದ ಏನು :-

ಕಿಷಿತು ಧರ್ಮಪಲಂ ಏನು

ಕಾ ಸುಖದ ಸಾದು ಜನ ಮೈತ್ತಿ

೧. ಅಸುಖ ತಂ (ಕಿ) ೨. ತ್ಯಾಗೆ

ತೋಷಿಸು = ಆದರಣೆ ಒಳ್ಳೆ ಡೆ = ಸುಚಿತ್ತಕ್ಕೆ ಕಿಳಿ = ಗಿಳಿಯು

ಸುಖಾಹಾರ - ಸುಖಾಹಾರ ತಂತ್ರ ಶಿವಾಧು ದ | ಮೈತ್ತಿ ಪುನಃ ಜೀವಂಗಗಳೊಳ್ಳು ಕಿಳಿತನು ಸುಖ ತನು ಏನು ಧರ್ಮ | ಸುಖವ್ಯಸನ ಮೇಲೆ - ಸುಖಾಹಾರ ತಂತ್ರ ಏನು ಸಾಗಂತು ಕಿಳಿಯು ಪುನಃ ದುಃಖ ತಂ ಕಿಷಿತು ಏನು | ಕಿಷಿತು ದಕ್ಷಿಣ - ಸುಖ ಧರ್ಮವನು ಏನು | ಸುಖಧಾ - ಪುನಃ ಸ್ವರೂಪದಿದು | ತ್ಯಾಗೆ - ಬಾಹ್ಯಾಭ್ಯಂತರ ಪರಿಷ್ಕರ ಏನು ತಿಳಿದು ತನು ಪೇಟೆಗೆ ಪೇಟೆಲ್ಲದ್ದು ದುಃಖ ತಂ ಕಿಷಿತು ಏನು | ಸುಖ ತಂ ಏನು ಧರ್ಮವನು ಏನು .]

ಕೆಂದು : ಏನು ರ್ಯೂನರ್ಥಪಲದಂ
 ಏನು ಸುಪರುತಂ ಸುಖಪ್ರದವದೇಂನಿಹಂ
 ಏನು ಮನಾರಿಲ್ಲವ್ಯಸು
 ನಾನೀಕಿ ಜಾಶ ಪಟವಮ ತ್ಯಾಗಿಯೆ ದುರ್

ಕಿರಿಣ : ಆನರ್ಥವಾದ ಪರಿಣಾಮವನ್ನು ಮಾಡುತ್ತದೆಯಾ ತು ದ ? ಹಿಡಿತಕ್ಕೆ ಬಳಸದವನನ್ನು.
 ರುಖವನ್ನು ಕೊಡುತ್ತದೆಯೆ ತು ದ ? ಗಿಳಿತನು ಪುಲ್ಲಾದು ವ್ಯಸನಗಳನ್ನು ಕೊಡಲು ಸವರ್ಥನು ಯಾರು ?
 ತ್ಯಾಗಿ (ಬಳಹೆ ಸುಗುಣಪರೋಹಗಳನ್ನು ತೊರೆದುನು)

ಕಿಷೋದೇಶ ಯೇಶಃ ಕಾರ್ಯರತಃ
 ಕಿಷ ಬುದಿರೀಶಯಃ ಶ್ರೋತೃತಿ ನ ಹಿತಾನಿ
 ಕಿಷ ಮೂಷೇಶಯಃ ಕ್ಷೋ
 ಪ್ರಿಯಾಣಿ ವಕ್ತುಂ ನ ಜಾನಾತಿ

||೧೧೫||

[ಕಿ: ಅಧಃ - ಕುರುಡನ ಆವನು ಎಂದೊಡೆ, ಯಃ - ಆಪನೀರ್ಪನು | ಅಕಾರ್ಯರತಃ -
 ಪಾಪಹೇತು ವಪ್ತು ವಿಧ್ಯಾಜ್ಞಾನಮೋಳಂ ಯುಕ್ತಿಯಿಲ್ಲದ ಕುಶಸ್ತ್ರಜ್ಞಾನದೂಷಂ ವಿಚ್ಛಗಿರಿಯು ಕ್ಲನಿ ಕುರುಡು | ಕಿಃ
 ಬುದಿರೀ - ಕಿವು ಡನಾವನು ಎಂದೊಡೆ | ದುಃ - ಆಪನೀರ್ಪನು | ಹಿತಾನಿ ಈ ದ್ರವದ ಮುಖ್ಯವದ ಸುಖಕ್ಕೆ
 ಕಾರಣವು ಪ್ಪ ಆಪ್ತಾಗವ ಪದಾರ್ಥಂಗಳಂ | ನ ಶ್ರೋತೃತಿ ಕೀಳದಾತನಿ ಕುಪು ಡನಿಬ ದರ್ಥಂ | ಕಿಷ ಮೂಕಹ್
 - ಮೂಷೇನಾವನು ಎಂದೊಡೆ | ಯಃ -

೨. ರೋಹಿತಾನಿ ನ ಶ್ರೋತೃತಿ
 ಅಯುತ = ಸಯು ವಖ್ಲಿದದ

ಅಪನೀರ್ಪನು | ಕ್ಷೋಪ್ರಿಯಾಣಿ ವಕ್ತುಂ ನ ಜಾನಾತಿ ಪ್ರಸ್ತುತೋಚಿತ ಕಾಲದೊಳು ಹಿತವುದು ವಚನಗಳಂ
 ಪರಿವಿತವಪ್ಪವಚನಗಳಂನು ಡೊಲಯಾ ದಾತನಿ ಮೂಷೇನಿಬ ದರ್ಥಂ.]

ಕೆಂದ : ಕು ರು ಡಂ ಕಿಫು ಡಂ ಮ ಳೊಂ
 ತಿರಿಯೊಳ ದಾರಾರ ಕಾರ್ಯ ರತನಂ ಹಿತ ವಂ ಕೀ
 ಳ್ಲ ರ ದಂ ತಕ್ಕಿ ಡೊಂ ಳ್ಲ ಪಿ ರು
 ತ ರ ವಚನವನೀ ರಿಯಲಯು ದಾತ ನ ವಕ್ಕು

ಕಿಂಣ : ಕು ರು ಡನ ರು ವನು ? ಮ ಡದಾರ ದ ದನ್ನು ವ ಪಲು ಉದ್ಯುಕ್ತ ನಾದನ . ಕಿಫು ಡನ
 ರು ವನು ? ಹಿತ ವಾಗು ವತಹ ವಿಕಾರಗೆ ಳನ್ನು ಕೀಳಡು ನ . ಮ ಳೊ ನ ರು ವನು ? ತಕ್ಕಿಹಲ ದಲ್ಲಿ
 ಹಿತ ವಚನಗಳನ್ನು ನು ಡುಲಯು ದವನ .

ಕಿಷ ನ ರಕ ಪಂ ವತು ತ
 ಕಿ ಸೌಖ್ಯಂ ಸು ವರ್ಸುಂ ಪಿ ತಿರ್ಯು
 ಕಿ ಸು ತ್ಯಂ, ಬು ಳು ಹಿತಂ
 ಕಿ: ಪ್ರೀಯ: ಪ್ರಾಣನಾ ಮ ಸು:

[ಕಿಷ ನ ರಕ - ನ ರಕ ವಾಫು ರಿದೊಡೆ | ಪ ರ ವತು - ಪ ರುದೀನ ವಾಗಿ ಬಾಳ್ವು ದಿ ನ ರಕ ಡು ಖಿದು ದ , ದಿಕ
 | (ಫು ನ ಕ ಥಂ, ಬು ಳುಂ ಪ ರುಶ ತು) ಪ ರುದೀನ ವೊನು ಮದೊಡೆ ಪ ರ ವರ್ತು ಸು ಖಿಷೇದ ವ ಪ್ಪು ತ್ರೀ ಷು ರುಂ
 ವೊಡು ವಾಗು ಳ್ಲ ಇಂದ್ರಿಯ ಸುಖಂಗಳ ವಷು ವರ್ತು ಪಿ ನ ರಹಂ ಬು ದರ್ಥಂ | ಸೌಖ್ಯಂ ಕಿ - ಸೌಖ್ಯ ವೆಂಬ ದೀನು
 ಮದೊಡೆ ? ಯ - ಅಫು ಡೊಡು | ಸು ವರ್ಸುಂ ಪಿ ತಿ - ಕ್ಷೇತ್ರ, ವಾಸ್ತು, ಹಿರಣ್ಯ ರ ಜತ, ದ ನ, ದಾನ್ಯ ದಾಸಿ ಡಾಸು
 ಕು ಪ್ಪು, ಬಾಡಂಗಳೆಂಬ ಪತ್ರ, ತಿ ಳದ ಬಪ್ಪ, ಪ ರ್ಗೊಹಂಗಳ ತಿಷ್ಠು ರುಂ ವಿಧ್ಯಾ ತ್ತ ಮಂ, ರಾಗ ಮಂ,
 ದ್ವಿಷು ಮಂ, ಮ ದಮಂ, ಹಾಸ್ಯ, ರ ತಿ ಅರ ತಿ

ಅ. ಪು, ತಿರು ಪಾಠ ದಲ್ಲಿ ಛಂದೋದಿಂಗಳ ಮೊಯೆಂದ ಅದನ್ನು ವ್ಹೀಕ ರೊಲ್ಲ. ಅದ ರ ಅರ್ಥ ಮು ವ
 ಪಾಠ ವಾದ ದುಡ ಅರ್ಥದಲ್ಲಿ ಅದ ನ್ಗೆ ಉಳಿಸಲಾಗಿದೆ.

೨. ಕಿ: ಪ್ರೀಯ ಹ್ ಪ್ರಾಣನಾಮ ವ್ಯಂ (ಅ) ಪ್ರೀಯಂಚ ಕಿ ಪ್ರಾಣನಾಮ ಸವ (ಶ)

ಶಿಷ್ಯ, ಬು ರು, ಜ ಗು ಳ್ಲೊಳಂ, ಕಿತ್ರೇದ, - ಮ ವನ - ಮ ಮು - ಲ್ಲಿಷ್ಯದಂಗಳೆಂಬ ಪದಿನಾಲ್ಕುಂ
 ತಿಳದ, ಬೃಂತ ರ ಪ ರ್ಗೊಹಂಗಳೆಲ ರ ತಿಷ್ಠು ಮು ಸು ಖಿಷೇದ ಬು ದರ್ಥಂ | ಕಿ ಸು ತ್ಯಂ - ಸು ತ್ಯವೆಂಬ ದೀನು ಮದೊಡೆ |
 ಬು ಳು ಹಿತಂ - ಸು ಕಲ ಪ್ರಾಣಿಗಳಿಗೆ ಬು ಮು ವ ಳು, ಬು ಮು ಸು ಖಿಷೇ ಕಾರಣ ವ ಪ್ಪುತಾಗಿ ನು ಡು ನು ಡು

ಸುತೃಪಿಂಬ ದರ್ಥಂ | ಕಃ ಪ್ರೇಯಃ - ಪ್ರಿಯ ವೆಂಬ ದಾತ್ರ ದ ಮದೀಡೆ | ಪ್ರಾಣನಾಂ - ಪ್ರಾಣಿಗಳ್ಳಿ ಅಸುಷ -
ಪ್ರಾಣ ಹಿತವಂ ಮತ್ಸ್ಯದಿಪ್ರಿಯೆ ಪೆಂಬ ದರ್ಥಂ]

ಕಂದ : ನರಕಂ? ಪರಮಾತಿಯೆ ಸೌ
 ಖ್ಯರಸಂ? ತಾಂ ಸುಷುಸುಯೆ ತಿಯೆ ಸುತೃ
 ಕರಮಾದುಷಹಿತಂ ಪ್ರಿಯ
 ಖಿರಪಿಂಬ ದ ಜೀವಗಳ್ಳಿಮು ದಕ್ಕುಂ

ಕಿರಣ : ನರಕರು ತು ದ ? ಇನ್ನೊಬ್ಬರ ಅದೀನ ವಾಗಿರುವೆ. ಸೌಖ್ಯತರು ತು ದ ? ಎಲ್ಲ ಬಗೆಯ
ಪರಗ್ರಹ ಗಳನ್ನ ತಿಳಿಯು ಪೆ. ಸುತೃ ತು ತು ದ ? ಸುಕಲ ಜೀವಿಗಳ ಹಿತವನೇ ನು ಡಿಯು ತು ದ. ಪ್ರೀತಿಯೆಂಬ
ದಾತ್ರ ದ ? ಎಲ್ಲ ಪ್ರಾಣಿಗಳಿ ಪ್ರಾಣ ಹಿತವನ್ನ ವ ತು ದ.

ಕಃ ಪುಣ್ಯ ಸುಧ್ಧತಣ
ಕಿ ಮಧ್ಯಮ ಪಕ್ಷಿ ತಿ ಮ ಲಿ ವೃತ್ತಃ
ಕೀನ ಜಿತಂ ಜಗ ದೀತತ
ಸುತೃ ತಿಷ್ಟಿವತ ತು ಣಾ

[ಕಃ ಪುಣ್ಯ - ಲೋಕದ ಣು ತು ಜಿಲ್ಲೆ ಪರವನವನಿಂದೀಡೆ ಸುಧ್ಧರ್ಥ ತಿಷ್ಠಿ ಮಸ್ತು ವಂ
ಕೈಕಿಷ್ಕದ ಸುಚ್ಚಿರವ ನಳನ ಪುಣ್ಯನ ಎಂಬ ದರ್ಥಂ | ಅದವಂ ಅಪಕ್ಷಿ ತಿ ಕಿ - ಅದವನಿಂದ
ಪೇಳಲ್ಪ ಡ ಮ ಆವನಿಂದೀಡೆ | ಮ ಲಿ ವೃತ್ತಃ - ದೇವರ ಸಾಕ್ಷಿಯೆಂದ ಕೈಕಿಷ್ಕಲ್ಪ ಟ್ತೆ.

- ೧. ಕಿಷ (ಅ). ೨. ಸುಧ್ಧತಹ (ಅ) ೩. ಕಿ (ಕಿ)
- ೧. ಮ ಲಿ ವೃತ್ತಂ (ಕಿ) ತ್ತ ಸುಧ್ಧತಂ (ಅ). ಈ ಪದ್ಯತು ಕಿ. ಪ್ರತಿಯಲ್ಲಿ. ಕಂಠಗೈರವ್ಯಸುಚಿ
ಎಂಬ (ಇದ ರಲ್ಲಿ ೨೧ ನಿಯ) ಪದ್ಯಾನಂತರಬರು ತ್ತ ದಿ

ಸುಧ್ಧಣಗ ಳನಿಚಾರ ದೀಣೆ ಕಿಷಿ ನಿಗ್ಗುಪನಿಲೋಕ ದೀಳು ಕಿಷ್ಕನಿಯ ದರ್ಥನಂ | ಕೀನ ಜಿತಂ ಜಗ ದೀತತ -
ಈ ಲೋಕ ದೀಳಿಲ್ಲ ಮ ಮನಿದಂ ಗಿಲ್ಲೆ ಪಟ್ಟಿ ದ | ಸುತೃ ತಿಷ್ಟಿವತ ತು ಣಾ - ಸುತೃ ವಹ ನಪ್ಪ ಕ್ಷ ಮ ಪರನಪ್ಪ
ತು ರಷನಿದಂ ಮ್ಲಾಲೋಕ ಮಂ ಗಿಲ್ಲೆ ಪಟ್ಟಿ ದಿಂಬ ದರ್ಥಂ]

ಕೆಂದ : ಅವಂ ಫು ಜುಂ ಸು ಚುಡೆ
ನಾವನುದವ ನಹು ದ ವ ಲಿಂ ವೃತ್ತಿ ನೆ ವೃತ್ತಿ
ನ್ನಾ ವಂ ಜಗ ವಂ ಜಯಿ ಸು ವ
ನಾವಂ ಸು ತ್ವೆ ಮ್ಹು ತಂ ನರ ಹೇ

ಕೆಂಞ : ಫು ಜುಂ ಡು ವಾ ? - ಒಳ್ಳೆ ರು ನಡತಿಯು ಕ್ಕೆ ವನು. ಆದ ವ ನೊದು ಡು ವುನ್ನು ಹೇಳಿ ಜಾಂ ದ ?
ಕೆಳಂಕಿ ವರು ನಡತಿಯು ಮ್ಹುನ್ನು ಹೇಳಿ ಜಾಂ ದ. ಈ ಲೋಕ ಡು ಮನುದ ಜಯಿ ಸಲ್ಲ ಡಾ ಕ್ರುದ ? ಸು ತ್ವೆ
ಮ ತ್ವೆ ಕ್ಷ ಮಾಗು ಣವಂತನಾದ ತ್ವೆ ಡುಷನುದ.

ಕಿ ಮ ರಣ ಮೂರ್ತಿಂ
ಕಿ ಚಾನ ಫಾರ್ವಾ ರು ದಾವಸು ರ ದತ್ತಂ
ಆ ಮ ರಣಾತ್ ಕಿ ಶಲ್ಯಂ
ಜೈ ಭೈ ನ್ನಂ ಯು ತ್ ಕೃತವ ಕಿ ರ್ಥಂ

[ಮ ರಣ ಕಿ - ಮ ರಣ ವಿಂಬ ದೀನು ಎಂದೊಡೆ | ಮೂರ್ತಿಂ - ದ್ರವ ವನಯು ದಿ
ಕುದ್ರವದೊಳ್ ನೆಗಿ ಣ್ಣ ತನೆ ಸು ತ್ವೆ ನಿಂಬ ದರ್ಥಂ | ಕಿ ಚ ಅನ ಫಾರ್ವಾ - ಡಿಯಿಲ್ಲ ದಂಹ ವ್ಹು ಏನು
ಎಂದೊಡೆ ರುದಾವಸು ರ ದತ್ತಂ - ಅವಸು ರದೊ ಕೆ ಷಬ್ಬುಡು ವಂಹು ದ | ಆಮ ರಣಾತ್ - ಅಫುದಾನೊಡು
ಪ್ರಾಣ ಹವನಿ ವೊಡುಲಾಗು ಕ್ಕೆ ಅವಸ್ಥೆರುಲ್ಲಿ ಅದಕ್ಕೆ ತಕ್ಕೆ ಪ್ರತಿಹಾರ ಕಾರ ಣವುಕ್ತುಡು | ಕಿ ಶಲ್ಯಂ -
ಶಲ್ಯ ವಿಂಬ ದೀನು | ಜೈ ಭೈ ನ್ನಂ ಯು ತ್ ಕ್ರಿಯ ತ (ಕೃತ) ಮ ಕಾರ್ಯಂ - ಅಫುದೊಡು ದೊಷ ವಂ ಮ ವೊ ಆದಂ
ಮ ಳ್ಲೆ ಸುಕ್ರದಿ ಸಾ ಷಿ ಕ ಡೆಹುರವ ಪ್ಪ ಮ ನದೊಣು ಸುಂಕ್ಷೆತಿ ವೊಡುಲಾಗು ಕ್ಕೆ ದಾಃ ಖಿಮಂ ಮ ವ್ಹು ದಿ
ಶಲ್ಯ ವಿಂಬ ದರ್ಥಂ]

೫. ಅನ ಫಾರ್ವಾ, ೬. ರುದಾವಸು ರೇ (೯) ೭. ಕೃತಂ (೧) ಕ್ರಿಯ ತವ (೨)

.ಈ ಪ ದ್ಯಕೆ. ಜೈ ತಿಯುಲ್ಲಿ ತ ಸೈ ನವಃ ಎಂಬ (ಇಲ್ಲಿ ೨೨ನೆ) ಪ ದ್ಯ ದನಂತರ ಬರು ತ್ತೆ ದಿ

ಕೆಂದ : ಮೃತಿಡು ಫು ದ ಮೂರ್ತಿ ಮೃ
ಲ್ಯತಿ ವೀರಿದು ದಾಫು ದಿನೆ ಸು ಕಾಲಂ ದತ್ತಂ
ಮೃತಿಪರವ ಫು ದ ಶಲ್ಯ

ಪ್ರತಿವಂ ಪ್ರಭನ್ನ ಮಮ ಕಿಡಗೀ ಕ್ಲಜ್ಜಂ

ಕಿಂ ಣ : ಮ ರಾ ಯ ತ್ತು ದ ? ಮ ಖರ್ತಿ . ಅನರ್ಪು (ಬಿಲ್ ಕಿಟ್ಟು ಸಾದ್ಯ ಖ್ಲಿದ ದ) ಯ ತ್ತು ದ ?
ಸ ಕಾಲ ದಲ್ಲಿ ಕಿಟ್ಟು ರು ವಂಢಮ ಳ ಸಿದುವನಿ ಹಾರ , ಬಾಡು ವದುವನಿ ನೀರು , ರೋಗಿಗೆ ಔಷಿದ - ಇತ್ಯಾದಿ).
ಸಾಯು ವತನಕ ಮುಳ್ಳಿನಂತೆ ಚಿಟ್ಟು ಕುದ ಯ ತ್ತು ದ ? ಮ ರಿರು ವಗಿ ಮ ವಡು ಕಿಟ್ಟ ಕಿಲಸ ಆಧವಾ ಪಾಪ .

ಕು ತ್ರ ಫೇಯೋ ಯ ತ್ತೋ

ಮ್ಯಾ ಬ್ಯಾಸೀ ಸ ಡೇಷಿದೇ ದಾನೀ

ಅವದೀರಣಾ ಕ್ಷ ಕಾರ್ಯಾ

ಖಳ ಪರಯೋಷಿತ ಪರದನೇಷು

[ಕು ತ್ರ ಫೇಯೋ ಯ ತ್ತೋ - ಯ ತ್ತಿಕಿರು ನಿಲ್ಲಿ ಮ ಪೆಪಡು ದುದೋ (ಸದಾ - ಮುಲ್ಲಾ
ಕಾಲ ದಲ್ಲಿಯೋ) ಮ್ಯಾ ಬ್ಯಾಸೀ - ವಿತದಗ ಸರ್ವಜ್ಞದಗ ವದೋ ಪೇಳು ಕ್ರವದಿದಂ ಬಹಿರ ತ್ತು ರಾಪವಂ
ಪತ್ತು ಖ್ಲಿ ಅಂತ ರತ್ತೋಪಾಯ ದಿ ಪರಮಾತ್ಮ ಸ್ವ ರಾಪವಂ ಬಾಚು ಪತಪ್ಪ ಮ್ಯಾ ಬ್ಯಾಸಿದೋ ಯ ತ್ತಿಕಿರುಂ
ಮ ಪೆಪಡು ದು | ಮ ತ್ರ ಯ ತ್ತಿಕಿರು ನಿಲ್ಲಿ ಮ ಪೆಪಡು ದುದೋ | ಸತ ಔಷಿದೇ ದಾನೀ - ತ ಪ್ಪಸಿಗಳ್ಳಿ
ಗ್ರಹ ಸ್ಥನಿಡುಲ್ಲಾ ಕಾಲ ದೋ ಔಷಿದಾಪಾದಿದ ದಾನ ದಲ್ಲಿ ಯ ತ್ತಿಕಿರು ನ ಸ ತ್ತು ತ್ರಕ್ತಿ ಮ ಪೆ ಪಡು ದು ದು ಧಂ
ಅವದೀರಣಾ ಕ್ಷ ಕಾರ್ಯಾ ಅವಜ್ಞಾರು ನಿಲ್ಲಿ ಮ ಪೆಪಡು ದುದೋ | ಖಳ - ಪಾಷಿಷ್ಠು ಲ್ಲಿಯುಂ | ಪರಯೋಷಿತಿ
ಪರತ್ತೀರು ಲ್ಲಿಯುಂ | ಪರದನೇಷು - ಪೆಱರ ಷಾಪಿರು ಲ್ಲಿಯುಂ | ಅವಜ್ಞಾರುಂ ಮ ಪೆಪಡು ದು ದು ಧಂ].

೧. ಯೋಷಿತಿ (ಅ).

ಕಂದ : ಎಲ್ಲಿ ಪ್ರರು ತ್ತು ವನಿಸುಗು
ದಿಲ್ಲ ರಿನಲ್ ಬಿಟ್ಟಿ ಬಿಜ್ಜ ಕಿಷಾ ಗಿಗಳ್ಳಿ ಮ
ತ್ತಿ ಲ್ಲಿರು ವ್ಲಿರು ಯು ಕ್ತಂ
ಖಿಲ್ಲ ರಿಣಂ ಪರದನದಿ ಪರತ್ತೀರು ರಿಣಂ

ಕಿರಣ ; ಎಲ್ಲರೂ ಎಲ್ಲಿ ರುತ್ನ ವ ಪಾಡಿಕು ? ಮ್ಯಾಜ್ಯಾಸದಲ್ಲಿ ಒಳ್ಳೆರು ವದ್ದು ಕಿಷಾಕು ದುಲ್ಲಿ
ಮತ್ತು ದಾನಪಾಡು ಕು ದುಲ್ಲಿ. ತಿರಸ್ಕಾರವೆಲ್ಲಿ ವ ಪಾಡಿಕು ? ದುಷ್ಟರಲ್ಲಿ. ಪರಶ್ರೀಯರಲ್ಲಿ, ಅನ್ಯರ,ದನದಲ್ಲಿ
ತಿರಸ್ಕಾರ ಸೂಚಿಸಿ ಅಪು ಗಳಿದು ದೂರು ದಲ್ಲಿಯೇಕು.

ಹಾ ನೇಶ ವನ ಚಿತ್ಯ
ಸಂಸಾರೇಽ ಸಾರ ತನ ಚ ಪ್ರವದಾ
ಕಾ ಪ್ರೇರು ಸಿ ಫೋರು
ಕ ರುಣಾ ದಾಕ್ಷಿಣ್ಯ ವ ಪಿ ಮೈತ್ರೀ

[ಹಾ ನೇಶಂ - ಎಡವಳಿದಿ ಇರು ಳಂ ಪುಗುಲು | ಅನು ಚಿತ್ಯ ಬಳಸಂದು ನಿನಿರುಲ್ಲಡು ಕು ದ | ಕಾ -
ಆಪು ದ ಮದೊಡಿ | ಸಂಸಾರೇ - ದ್ರವ್ಯ ಕ್ಷೇತ್ರ ಕಾಲ - ಭವ - ಬಾಪ ಬೇದದಿಂದ ರು ಪ್ರಕಾರ ವನಳು
ಸಂಸಾರ ದೊಳು | ಸಂಸಾರ ತನ ಚ ಪ್ರವದಾ ಸಾರ ಮಲ್ಲದಂತಪ್ಪ ಅನೇಕ ದುಃಖಗಳನ್ನಳು ನರಕ ತಿರಿಕ ವ ವಾಷಾ
ಪ್ರೇತವಸದೊಡ್ಡ ತೊಳು ಕು ದಕ್ಕೆ ಕಾರನವಪ್ಪ ಶ್ರೀಸಂಗವಚಿತವಾಗಿ ಪರವಪ್ಪ ಸ್ವರೂಪವೆ
ಅದಂತಾದು ದೊಡ್ಡೊಡ್ಡ ಳ್ಳುರು ಸುಖಕ್ಕೆ ಕಾರಣವಪ್ಪ ಪರವಪ್ಪ ಸ್ವರೂಪವನಿ ಮರ ಮಿಲ್ಲದಿ ಬಳಸಂದು
ನಿನಿರುಲ್ಲಡು ಕು ದು ಮದೊಡಿ | ಕ ರುಣಾ ದಾಕ್ಷಿಣ್ಯ ವ ಪಿ ಮೈತ್ರೀ - ಸುಧರ್ಮ ಸನ್ಮಾರ್ಗವಂ ಪಡೆರುದಿ ಅನೇಕ
ದುಃಖಗಳನ್ನಿರುತ್ತಿರ್ತು ಜೀವಗಳಿಗೆ ಸುಧವಣು ನ ಪಡೆಶ ವಂ ವ ಪಾ

- ೧. ಚಿತ್ಯಂ (ಅ), ೨. ಸಂಸಾರಾಸಾರ ತಲಿ)
 - ೩. ನ ತ ಲಿ), ೪. ಪ್ರೇರು ಸಿಫೋರುಃ (ಅ), ೫. ದೀನೇಷು ಸುಜ್ಞಾನೇಮೈತ್ರೀ (ಆ)
- ದಾಕ್ಷಿಣ್ಯ ವ ಪಿ

ಮೈತ್ರೀ (ಆ).

ವಂತಪ್ಪ ಕಾರುಣ್ಯ ಮಂ ,ದ ವರದೊಳು ನೆಗಲು ತಿರ್ತು ಜೀವಗಳೊಳ್ಳು ದಾಕ್ಷಿಣ್ಯ ಮಂ ಪು ನ್ನಾ ಪ್ರಣೋಕೊಳು ಪ್ಪ
ವಿ ತ್ರಿತ್ವ ಮಂ | ಅಪಿ ಶ ಭದಿ ದ ವರಕ್ಕೆ ಪರಬ್ರಹ್ಮಪ್ಪ ಜೀವಗಳೊಳು ದಾನಿನಿರುಂ ಈ ಪೇಳ್ಳು ಗುಣಗಳ
ಮೊತ್ತ ವನಳು ತತ್ವ ವನಳು ತತ್ವ ಜ್ಞಾನಿಗಳಲ್ಲಿಪ್ರೇರು ಸಿ - ಪ್ರಿ ರು ತ್ವ ವ ಪಾಡು ಕು ದೊಬದಿ ದ ಉ ತಾತ್ಪ ರ್ಗಂ]

ಕಂದ: ಪಗಲೊಳೆಂ ಬಗೆಕು ದ ಪಿ
ಕೊಳೆಗೆ ಎಲ್ಲ ದ ಸಾರ ವೆಂದು ಸುಯ್ಯತಿಯಂ ಪ್ರೀ

ತಿಗೆ ಳಿಡು ಫು ಡೀತರೀಳು ಕಿರು

ಣಿಗೆ ದಾಕ್ಷಿಣ್ಯಕ್ಕೆ ವಿ ತ್ರಿತ ಸುಡ್ಗಣಕಂ

ಕಿರಣ : ಹೆ ಗೆಲಿರು ಳೂಡು ಫು ದನ್ನು ವ ತ್ರಿ ಮ ತ್ರಿ ಚಿತನಿವ ವಾ ಡೀಕು ? ಸಂಸಾರ ಫು ಸಾರ ಖ್ಲಿ ದು ದು
ವುಬ ದನ್ನು. ಅದು ಹೆ ಸುತ ಪ್ರೀ ಸುಂಗ ಷಿಕ ರವ್ನಲ್ಲ. ವಾಡ ಡೀಕಾದ ಪ್ರಿಯ ಕಿರವಾದ ಷಿಕಾರ ಡು ಫು ದ ?
ಕಿರು ಣೀ ದಾಕ್ಷಿಣ್ಯ ವ ತ್ತು ಗೆಳಿತನ (ಶ್ರೀ ರೈ, ಪೈ ರ, ಮ ಷಾರ್ತಿಗೆ ಳ್ನಲ್ಲ.)

ಕಿಂಠಗತ್ತಿರ ಪುಸು, ಚಿಂ

ಕಿ ಸ್ಯಾತ್ಯಾ ನೀಡ ಸು ವ ಫುತೀ ಜಾತೀ

ಮ ಷಾರ್ತು ಷಾರ್ತು ತೀ

ಗಿ ವರ್ವತೀ ವಾ ಕೃತಫುಸು

[ಕಿಂಠಗತ್ತಿರ ಪಿ ಕಿಂಠ ಲಿಗುಡು ಗಿ ಬುದಂತು | ಅಸು, ಚಿ - ಪ್ರಾಣಿಗಳ ಸು ಕೃವರ್ಗಲಿದಂ | ಕಿ ಸ್ಯಾ
ಅವಂಗಿ | ಅತ್ಯಾ ತಿ ವ್ಯುನ್ನ | ನೀಡ ಸು ವ ಫುತೀ - ಸು ವರ್ವಿಸು ವರಲ್ಲಿದ ವುದೀಡೆ | ಜಾತೀ - ಎತ ಫುಡಿಯಂ
| ಮ ಷಾರ್ತು ಉಷಾಸು ಚಿ ವನಯು ದಾಂತಂಗಿಯಂ | ಷಾರ್ತು ವತ - ತನ್ನ ವ ವಾಂ ಕೃಕಿಗಳ ಧರ್ಮಡೆ ದುಃಖ
ಬಡು ವಂಗಿಯಂ | ಗಿ ವರ್ವತೀ ವಾ - ಅನ್ನಿ ದಿದೀಡೆ ಇವರಿಂತು ಬದು ಹೆ ರಿಂಬ ಗಿ ವರ್ವನ ಕೃವಂಗಿಯಂ |
ಕೃತಫುಸು ವಾಡಿದು ಪಹಾರ ವಂ ಕಿಡಿಸು ವ ಅ ಷಾರ್ತು ನಪ್ಪಂಗಿಯಂ ಕಿಂಠಲಿಂಗಿ.

೧. ಜಾತು (ಕಿ) ಕಿ ಸ್ಯಾತ್ಯಾ ನ ಶಿ ಕ್ತೀ ಜೀತುಂ (ಶಿ)

೨. ಷಾರ್ತು ಸು ಚಿ ಗಿ ವರ್ವತು ತಥಾ (ಕಿ) ಶಿಂಕಿತ ಸುಚಿ ಷಾರ್ತಿನೀ ವಾ (ಶಿ)

ಪ್ರಾಣಿಗಳ ಉಡು ಗಿ ಬುದವಾದೀಡಿಯಂ ತಿ ವ್ಯುನಿತ ಫುಗಳಿಂಗಿ ಸು ವರ್ವಿಸು ವರಲ್ಲೆಂಬ ದಿದಿ ಅ ತಾತ್ಪ ರ್ಯಂ]

ಕಿಂಠು : ಅಸು ಕಿಂಠಗತವ ದಾದೀಡೆ

ವಿ ಸಿವನದಾತ್ಮ ವಂ ಸು ವರ್ವಿಸು ದಂ ದುಃ

ಖಿ ಸು ವ್ಯನಿತನಂ ಗಿ ವರ್ವದ

ರಿ ಸನಂ ಮ ಷಾರ್ತುಂ ಕೃತಫುಸು ದಿನಿಪು ವನಂ

ಕಿರಣ : ಸಾಯುವ ವ್ಯಕ್ತಿಗಳಿಗೆ ಮುಟ್ಟಿದರೂಯೆ ಪುತ್ರರು ವನ್ನು ಪಡೆದಿರುವಾರರು ? ಮೂರ್ಛನ, ತನ್ನ ಮತನ್ನ ಸ್ವೀಕರಿಸಿಲ್ಲ ಮೆಂದು ದುಃಖಿಸುವವನು, ಗಿ ತರುವ ವತ್ತ ಕೃತಘನ ಆಶ್ಚರ್ಯ ವನ್ನೆಂದಿಗೂ ಪಡೆದಿರುವಾರರು.

ಕಿಸ್ತೈ ನವಃ ಸುರೈರಪಿ

ಸುತದವುಕ್ತಿಯು ತೀದರು ವಪ್ರದಾನಾಯು

ಕಿಸ್ತಾರು ಧ್ವಜಿತಘಂ

ಸಂಸಾರಾರಣ್ಣತಿ ಸು,ದಿರುಃ

[ಸುರೈರಪಿ ದೇವಕೀಳಂದಂ | ಸುತಯು - ಮನೀಮಚನಕಾರುಂ ಗಿಳಿಳಪ್ಪ ಬ್ರಹ್ಮರೀಳ ಕೂಡಿದ | ನವಃ - ನವಸ್ಥಾರು | ಕಿಸ್ತೈಕ್ತಿಯು ತೀ - ಆವಂಗಿ ವ ಪಪ್ಪುಡಾಕುದ ಮದೀಡೆ | ದರು ವಪ್ರದಾನಾಯು ಆಪಿ ತ್ರಿದವು ದೇವತಿ ವಂತ್ರಣ್ಣಿ ಜಿಷ್ಣುರು ಅವೀರಂ ತವ್ಮ ಬ್ರೀಗಂ ಕಾರಣವಾಗಿ ಸಕಳ ಪ್ರಾಣಿಗಿ ಬಾದೆಯಿಲ್ಲದಾಗಿ ದಯೆರುಂ ಆವನನೀವುಂ ವ ಪಪನ ಆತಂಗಿ ದೇವಕೀಳ ಅಶ್ಚಿರು ದಿ ಪು ದವಡವು | ಸು,ದಿರುಃ - ಸಂಸಾರ ವನಿತ್ಯ ಮೆಂದು ನಿತ್ಯ ವಪ್ಪತ್ತ ತತ್ತ ವನಿವಂತಪ್ಪ ಜ್ಞಾನವಂತರು | ಕಿಸ್ತಾರು ಧ್ವಜಿತಘಂ | ಅಪು ದಱತ್ತಣಂದಂಜ ವರು ಮದೀಡೆ | ಸಂಸಾರಾರಣ್ಣತಿ - ತ್ರಿಸ್ತಾಮ ಬೇದವನುಳ್ಳ ಆನೀಕ ದುಃಖಿಗಳೆಂಬ

೧. ನವ ಪುಸಿದೇವಾ ಕುರ್ವಂತಿ ೨. ಪು,ದಾನಾಯು (ಕ) ೩. ಉಧ್ವೇಗ ಸ್ಥಾತಲಿ, ೪. ಆರಣ್ಯಾತ (ಅ) ಇಲ್ಲಿ ಸಂಸಾರಾರಣ್ಯತ, ಎಂಬ ರೂಪದಿಂದ ಛಂದೋದಿಂಗೆ ಬರುತ್ತಿರುವುದು ಸ್ವೀಕರಿಸಿಲ್ಲ ೫. ಸು,ದಿರು (ಕ)

ಮರದ ಅಗಲನುಳ್ಳ ಸಂಸಾರ ವೆಂಬ ಣ್ಣದತ್ತಿ ಣೆ ಜ್ಞಾನವಂತರು ಅಜವರಿಬದ ತತ್ಪರಂ]

ಕಂದು : ದೇವತೆಗಳಿಗೆ ನವಿಪ್ಪರ
ದಾವಂಗಿ ದರು ವಪ್ರದಾನ ವೃತ್ತಂಗಿ ರವತ
ಆಪು ದಱದಂಜ ವರೆನಿ
ತಾಪಿ ಸಂಸ್ಕರವೆಂಬ ಘೋರಾಟಿಮಿಂ

ಕುಲ ಶೈಲ ನಿ ಪ್ರಕಂಪಾ

ಕೀ ಕ ಲೋಲೇಷಿ ಸು ತ್ಪು ರಷಾ

[ಮ್ಯೂದಿಲಸಿತ ಚ ಪಲಂ ಕಿ - ವಿಂಚಿನಂತಿ ಸುಂಚಳವಶ್ಯ ದೇನು ಮದೊಡೆ | ದು ಜನ ಸುಂತ್ಪಿ
ದು ಜನ ಸುಂತ್ಪಿಂ | ಯು ವತ್ಪಿ ಶ್ರೀಯು ಕೇಳ ಕೇಷಮುಂ ವಿಂಚಿನಂತಿ ಸುಂಚಳಮಿಬ ದರ್ಥಂ | ಕುಲ ಶೈಲ
ನಿ ಪ್ರಕಂಪಾ - ಕುಲ ಪವತ ದಂತಿ ಚಲನಿಲ್ಲ ದಿ ಕ್ಕಿರಿ ವಪ್ಪವದ | ಕೀ - ಆರು | ಕ ಲೋಲೇಷಿ ಈ
ಕ ಲೋಲ ದೊಸಂದೊಡೆ | ಸು ತ್ಪು ರಷಾಹ್ - ಈ ದ ವಕ್ಕಂ ಮ ಉ ಬ ವಕ್ಕಂ ಹಿತ ವಪ್ಪ ಸು ದ್ಧ ವದೊಷು ನಿಗ್ಳ
ಬ ದ್ಧಿರು ನ ಕ್ಳ ಸು ತ್ಪು ರಷರಿ ಕುಲ ಪವತ ದಂತಿ ಚಲಿ ಸಿಹಿಬ ದರ್ಥಂ.]

ಕಂದ : ವಿಂಚಿನ ತಿರಿದು ದಾಪು ದ
ಸುಂಚಳವ ದಾಪ್ಪ ಸುಂಮಂ ಪೆಣ್ಣಂನಿ
ಶ್ಚಂಚಳದರ್ ಕುಲಗಿಮಿಣ್
ಮುಂಚಿತಿ ಕ ಲೋಲ ದಲ್ಲಿಯುಂ ಸು ತ್ಪು ರಷರ್ ||

ಕಿಂಞ : ವಿಂಚಿನಂತಿ ಚಂಚಲವಾದು ದು ತ್ಪು ದ ? ದು ಜನರ ಸುಂ ವ ತ್ಪು ಹೆಂಗು ಸುಂಚಿನ ಕೇಷು
ಕ ಲಿಯು ಗದ್ಧಲಿಕೇಷ ಕುಲ ವತ ದಂತಿ ಆು ಗಿಯು ವವದ ಯ ತ್ಪು ? ಸು ತ್ಪು ರಷದ .

೧. ಸುಂಚಿತಂ ಯುವತರು ಶ್ಚ (ಞ) ಸುಂಚಿತುಂ ವತರುಶ್ಚಲಿ) ೨. ನಿಷ್ಕ್ರಂಪಾ (ಕ) ನಿ ಪ್ರಕಂಪಾ (ಲಿ)
೩. ಸುಜ್ಞಾನ ಏವ (ಲಿಂ).

ಕಿಂ ಶೇಷಚ್ಯಂ ಕಾರ್ಪಣ್ಯಂ
ಸುತಿ ಭಿಷೇ ಕಿ ಪ್ರಶಸ್ತು ವ ಶೌರುಂ
ತನ ತರ ವಿತ್ತಿ ಸ್ತ ತ ದಾ
ಪ್ರಬು ಷ್ಣೋರುಂ ತ ಸು ರಿಷ್ಣು ತ್ತೆಂ

[ಕಿಂ ಶೇಷಚ್ಯಂ - ಶೇಷಕ ದೊಳು ಪಳಿರುಲ್ಕ ಪ ದಾಪು ದ ಏನು ಮದೊಡೆ | ಭಿಷೇ ಸತಿ ಷ್ಣೋರು
ಮುಂಚಾಗು ತಿರಲ್ಕೆಯುಂ | ಕಾರ್ಪಣ್ಯಂ - ಲೋಕ ದ್ಧಿ ಪಿ ಪಳಿರುಲ್ಕ ಪ ದಾಪು ದ | ಪ್ರಶಸ್ತು ಕಿ - ಪು ಗಿಲ್ಕೆ
ಪ ದಾಪು ದ ಏನು ಮದೊಡೆ | ತನ ತರ ವಿತ್ತಿ ಸ್ತ ಕಿಂ ದಪ್ಪ ಆರ್ಥ ಮ ನ ಕ್ಳನ | ಶೌರುಂ - ಉದ ರಿಷ್ಣಂ

ಪೂ ಗುಳ್ಳೆ ಪಡುತು ದ | ತ ದ - ಆ ರ್ಗ | ಪ್ರ,ಬು ಷ್ಣೋ : - ಅನು ಗ್ರಹ ನಿಗ್ರಹ ಶಕ್ತಿಯ ನು ಕ್ಲನ | ಸು ಹಿಷ್ಣು ತ್ತಂ - ಸ್ವಿ ರಣಿಯುಂ ಪೂ ಗುಳ್ಳೆ ಪಡುತು ದೊಬ ದರ್ಥಂ.]

ಕಿಂ ದ : ಮ ರು ಗುರುಡಿತ ಕಿನ್ಯ ಸಿರಿ
ಯ ರಿ ಕಾರ್ಪಣ್ಯಕ್ಕೆ ಪೂ ಗುಳ್ಳೆ ಡಿನಂ ಪಿತ್ತಂ
ಕಿರಿದಾದ ನು ದಾರ ತಿರುಂ
ವ ರಶಾಪು ಸು ವರ್ಧನೋದ ಸಹ ನಾಗು ಣವಂ ||

ಕಿಂ ಣ : ಯು ತ್ತು ದ್ವಗಿ ಮ ರು ಗುಚಿಕ ? ಷ್ಣ ರ್ಗ ಷ್ಣು ರೂ ಅಂಶಬು ಷ್ಣು ಲ್ಲಿ ಮ ರು ಗುಚಿಕ .
ಯು ತ್ತು ದನ್ನು ಹೆಣ್ಣು ಕುಚಿಕ ? ಕಿ ದವಿ ಹಣ್ಣು ಕ್ಲವನ ಉರು ತಿರು ನ್ನು ಮ ತ್ತು ನಿಗ್ರಹಾನು ಗ್ರಹ ಸಮ ಧನಿ
ಸಹ ನಿರು ನ್ನು ಹೋಗು ಕುಚಿಕ .

ಚಿಂತಾಮಣಿವ ದುರ್ಲಭ
ವಿಹ ಕಿ ಕಿ ಧುಂತಿ ನನು ಚಿ ತುರ್ಬದ್ರಂ

- ೧. ಪ್ರಶ ಶ್ಲ (ಕಿ) ಪ್ರಶ ಶ್ಲೈ (ಕಿ)
- ೨. ಕಿಃ ಪೂ ಕ್ಷೋ ಷ್ಣು ದ್ವ
ಸ್ವ,ಬಾವತ ಸರ್ವದಾ ಖೇ ತೇ ಯಃ ಶ್ರಿ) ತ ನ ತರ ಸು ಹಿಷ್ಣು ಶ್ಲ (ಅ)
- ೩. ತ ಧಾ (ಣಿ).
- ೪. ಕಿ ಧರು ಾಮಿ ನನು (ಕಿ) ಕಿ ಧಯ ಾಮಿತತ ಶ್ರಿ)

ಕಿ ತ ಧ್ವ ದಂತಿ,ಬು ಷೋ
ಫಿಧ ಷಾ ತ ವ ಸೋ ಪಿ ಷೇಣ

[ಠ - ಈ ಮ ನು ಷ್ಯಲೋ ಕದೊಳು | ಚಿಂತಾಮಣಿವ - ಮ ನು ಷ್ಯಲೋ ಕದೊಳು ಬರು ಸು ವರು ಆರುಂ
ಕು ಡ ವ ಚಿಂತಾಮಣಿಯಂತಿ | ದುರ್ಲಭಂ - ಪಡುತು ಅರಿದು ಶಿದು | ಕಿ ಕಿ ಧುಂತಿ ಏನಿಂದು ಪೇಳ್ಳು ರು
ಎಂದೊಡೆ | ನನು ಚಿ ತುರ್ಬದ್ರಂ ನಿಜದಿಂ ಚಿಂತಾಮಣಿಯಂತಿ ಅಶೇ ಷಬು ನವ ಪ್ಪ ನ್ನು ನೆ | ಪಿ ಷೇಣ -
ಪಿ ಷೇ ದಿದಂ | ಫಿಧ ಷಾ ತ ವ ಸೋ ಕಿ ಡಿಸಲ್ಪ ಟ್ಟ ಅಜ್ಞಾನ ಗ ತ್ತಲೆರು ನು ಕ್ಲವರ್ಗುಳು | ತತ - ಅದಂ | ಬುಯಃ -
ಮ ಗುಳ್ಳು | ಕಿ ವ ದಂತಿ ಏನಿಂದು ಪೇಳ್ಳು ಪರು | ಅದಿಂತಿಂ ದೊಡೆ ಮುಂದಿ ಪೇಳ್ಳು ದ ತ್ತರ ವೃತ್ತಂ ||]

ಕಂದ: ದರಿಯೋಳ್ ಚಿತಾವಣೆ ಲ್ಲ
 ಘೋರಿಯ ದಡೆನೆಲದಂ ಚಿತುರ್ಬದ್ರವೆನ
 ಶ್ರೀವಿವರ ವತ್ತಂ ದಿಸುಗೊಳ
 ಲ್ಲೋವರ ತಾವದನೆ ದ್ರವಣತವರಿತುರುದಿಂ ||

ಕಿರಣ: ಬಯಸಿದು ದನ್ನು ಕೊಡತಕ್ಕ ರತ್ತ ದಂತಿ (ಚಿತಾವಣೆಯಂತಿ) ದಿಯೊ ದದು ಉತ್ತರದ ?
 ಅದನ್ನು ಚಿತುರ್ಬದ್ರವೆನ್ನುತ್ತಾರೆ. ಅಜ್ಞಾನವೆಂಬ ಕತ್ತಲೆಯನ್ನು ನಾಶಪಡಿಸುವರು (ಜ್ಞಾನಿಗಳು) ಅದನ್ನೇ
 ಅಶ್ವರು ವಾಗಿ ಹೀಗಿನ್ನುವರು

ದಾನಂ ಪ್ರಿಯ ವಕ್ರಹಿತಂ
 ಜ್ಞಾನವಗರ್ವಂಕ್ಷ ಮನವತಂಶೌರಿಯಂ
 ತ್ಯಾಗಿಸಹಿತಂ ವಿತ್ತಂ
 ದುರ್ಲಭವೀತ ಚಿತುರ್ಬದ್ರಂ

೧. ವಿತ್ತಂ ತ್ಯಾಗಿಸಹಿತಂ ()

ಈ ಆಯ್ಕೆ ಹಿತವಿವರಣೆಯು ಇದೆ. ಕತ್ತಲೆಯ ದರ್ವದಾಯನ ಗುಣಗಳನ್ನು ವರ್ಣಿಸುವಲ್ಲಿ ಈ
 ಪದ್ಯವನ್ನು ಕನ್ನಡಿಸಿದ್ದಾನೆ ದಾನಂ ಪ್ರಿಯ ವಕ್ರಹಿತಂ | ಜ್ಞಾನವಗರ್ವಂ ಕೃಷ್ಣವಿತ್ತಂಶೌರಿಯವೆನಿ
 ಪ್ಪಿಯನು ಡಿಯನಿಸುಡಿಯಿದು ದು ದನಂ ಜ್ಞಾನಂ ಕ್ಷಮಣದರ್ವಜನು
 (ಸಹಸ್ರಬಿವಾರಿಯು ಆ. ೩ ಪದ್ಯ ೧೯)

[ಈ ಶ್ಲೋಕವನ್ನು ನಮ್ಮ ದುರ್ಲಭಂ ಪಂದಿ ಪೇಟ್ಟು ಚಿತಾವಣೆಯಂತಿ ಪಡೆಯಲ್ಪಟ್ಟ ಬಾರದ
 ಎಂಬ ದಿದು ಅತ್ಯಂತ]

ಕಂದ: ದಾನಂ ಪ್ರಿಯ ವಕ್ರಹಿತಂ
 ಜ್ಞಾನವಗರ್ವಂಕ್ಷ ಮನವತಂಶೌರಿಯಂ
 ಗಾನುಗತಿಂ ದುರ್ಲಭ
 ವನಮಂತಿಫು ದುರ್ ಚಿತುರ್ಬದ್ರಗುಣ ||

ಕಿರಣ : ಪ್ರಿಯವಾದವನು ಎಂದೆಂದಿಗೂ ಕಳೆದು ಹೋಗದ, ಜ್ಞಾನಮಯನಾದವನು, ಸ್ಮರಣೆಯಿಂದ
 ಕಳೆದು ಹೋಗುವುದು ಎತ್ತುವುದು ಸುಖವಾದುದು, ದುಃಖವಾದುದು, ಸುಖವಾದುದು, ಸುಖವಾದುದು - ಒಂದು, ಬಹು
 ಗುಣಗಳನ್ನು ಹೊಂದಿದೆ.

ಇತಿ ಕಂಠಗತ ಮೂಲಂ

ಪ್ರಶ್ನೋತ್ತರ ರತ್ನ ಮಾಲಿಕಾ ಯೋಜನಾ

ಶೀಮಾ ಕ್ರಮದರ್ಶನ ಅಪಿ

ವಿಮುಕ್ತಿ ಮಾರ್ಗಮುಖ್ಯ

[ಇತಿ ಈ ಪೇಟೆ ಮೂಲಂ - ನಿರ್ಮಲವಸ್ಥೆ ಪ್ರಶ್ನೋತ್ತರ ರತ್ನಮಾಲಿಕಾ ಪ್ರಶ್ನೋತ್ತರ ರತ್ನಗಳೆಂಬ
 ರತ್ನಮಾಲಿಕೆಯ ಯೋಜನಾ - ಆರು ಕೆಲಸಗಳಿಗೆ ಕಂಠಗತ - ಕೊನೆಯಿಗೆ ಸಂದರ್ಭ ಶೀ - ಅವರ್ಗಗಳು |
 ಮುಕ್ತಾದರ್ಶನ ಅಪಿ - ಆದರಣ ವಿಲ್ಲದವಾಗಿಯುಂ - ಮುಕ್ತಮಾರ್ಗಮುಖ್ಯ - ಜ್ಞಾನವತರಪ್ರಮ ಸಬೀಯೋ
 | ವಿಮುಕ್ತಿ ಅತಿಶಯ ದಿದೃಷ್ಟಿ ವರಂಜ ದಿದೃಷಿ ತತ್ಪರಂ ||

೨. ಮೂಲ (ಕ)

ಶ ಪ್ರತಿಭೆಯಲ್ಲಿ ಇರುವ ಒಟ್ಟು ೬೭ ಪದ್ಯಗಳಲ್ಲಿ ಕೊನೆಯದು ಇದೇ ಪದ್ಯದ ಅರ್ಥವನ್ನು ಕೊಡುತ್ತದೆ.

ಇತಿ ಯೋ ಕಂಠಫಲ

ಪ್ರಶ್ನೋತ್ತರ ರತ್ನ ಮಾಲಿಕಾ ಯೋಜನಾ

ಶೀಮಾ ಕ್ರಮದರ್ಶನ ಇವ

ವಿಮುಲ ಶ್ಲಾಘಾಪತಿ ಸುಕ್ತಮಾರ್ಗಮುಖ್ಯ

ಕಂದ : ಒಂದೇ ಮೂಲ ಪ್ರಶ್ನೋ

ತ್ತರ ರತ್ನಮಾಲಿಕೆಯ ನಾಲ್ಕು ದರ್ಶನ

ಕೊನೆಯವರೆಗೆ ತಿಳಿಸುವುದು

ದಿವ್ಯಂ ಮುಕ್ತಮಾರ್ಗಮುಖ್ಯ ರಂಜಿತವರ್ತ ||

ಕಿರಣ : ಹೀಗೆ ಹೇಳುವುದು ನಿರ್ಮಲವಾದ ಪ್ರಶ್ನೋತ್ತರ ರೂಪದ ರತ್ನಮಾಲಿಕೆಯನ್ನು ಧಾರಾ ಕೊನೆಯಲ್ಲಿ
 ದಯವಿಟ್ಟು ಅವರು ಆದಿ ತಿಳಿಸಿದುದರಿಂದ ರೂಪಮುಖ್ಯಂ ಸುಖವಾದುದು ಶೀಮಾಪಿ ಸುಖವಾದುದು.

ಅನುಷ್ಟುಪ್ : ಸುಂತೋಷೋಷತ್ರಿಮು ಕರ್ತವ್ಯಂ
 ಸ್ವ ದಾರೀ ಭೋಜನೇ ದನೇ
 ತ್ರಿಮು ಚಾಪಿ ನ ಕರ್ತವ್ಯಂ
 ದಾನೇ ಆದ್ಯರು ನೇ ಜಪೇ

ಕಿರಣ : ಮುದವಂ ಮುಷಾರೋಕಾಂಫು ದ
 ಸ್ವ ದಾರ ದೋ ಸಿರಿಯೋ ಷುರೋ ಮೂರ ರೋಣಾ
 ಮುದವಂ ಕಿಷ್ಕುರದ ಜಪು
 ಫಿರೋ ದಾನ ದೂಷ ವಧ್ಯು ನದೋ ಪಿಯಂ ||

ಕಿರಣ : ಮೂವರಲ್ಲಿ ಸುಂತೋಷ ವನ್ನು (ತ್ರಿಪಿರು ನ್ನ) ತಾಳುತ್ತಿರುತ್ತದೆ ಎ ವನ ಕರ್ತವ್ಯ ತನ್ನ ಹೆಂಡತಿಯಲ್ಲಿ ಊಟದಲ್ಲಿ ದನದಲ್ಲಿ (ದಾನ ಮಾಡುವ ವಷುಕಿ) ಇನ್ನು ಮುಷಾರಲ್ಲಿ ದಾನ ಮಾಡುತ್ತಿದ್ದಲ್ಲಿ ಆದ್ಯರು ನದಲ್ಲಿ (ಕಿಲಿಯು ಕುಡುಲ್ಲಿ), ಜಪದಲ್ಲಿ ಅದಿಷ್ಟು ಉಮ್ಯುಕಿತ್ತಾಥಿದ್ಧ ರಾ ತನಗೆ ಸಾಕು ಎನಿಸಬಾರದು.

೧. ಈ ಅನುಷ್ಟುಪ ಶ್ಲೋಕ ಕದಲ್ಲಿಲ್ಲ. ಇದಕ್ಕೆ ಸ್ಥಾನವು ಇವು ಈ ಕೆಳಗಿನ ಆರಿಯಿದೆ-
 ರ ಚಿತಾ ಸಿತ ಪಟು ಗು ರುಣಾ
 ವಿಮುಲಾ ವಿಮಲೇನ ರತ್ನ ಮಶೇವ
 ಪ್ರಶೋತ್ತರ ಪಾಪೇರುಂ
 ಕಿಂಠಗತ ಕಿಂನ ಭುಷುರುತಿ ||

ಅನುಷ್ಟುಪ್ : ವಿವೇಕಾತ್ಯಕ್ತ ದಷ್ಟೇನ
 ರಕ್ಷೀರುಂ ರಕ್ಷು ವಲಿಕಾ
 ರ ಚಿತಾಮೋಘ ವರ್ಷೇಣ
 ಸುದಿರು ವಸುಂಕೃತಿ

ಕಿಂದು : ಸುದಲಂಕಾರ ಪಿನಿಪು ರ
 ವಾಲಿಕೆ ತಾನ ಮೋಘವರ್ಷ ಸ್ತುಪತಿಯಿಂ
 ಸುದಿಯಿಂ ಷಿ ಚಿತುಮು
 ತ್ರಿದ ನಿಜರ ಜ್ಯದ ಮೇಕಿದಿ ತಿಂಬದವನು ||

ಕಿರಣ : ಒಳ್ಳೆ ರು ಆಶು ಕಾರ ಪೆನಿಸು ವೆಕು ಪ್ರಶ್ನೋತ್ತರ ರತ್ನಮಾಲೆಯು ಒಳ್ಳೆ ರು ಬ ದ್ವಿಪಾಲಿಯು ಕು ವ ತ್ತು
ವಿವೇಕ ದಿದ ರಜ್ಯ ತ್ಯಾಗ ವನ್ನ ವ ಪಡು ಅಮೀ ಘು ಪರ್ಷ (ನೃಪತಂಗ) ರಜನಿಂದ ಖಚಿತ ವಾಗಿದೆ.

ಕಂದ :

ಜಿನ್ನಿಂ ಪ್ರಶ್ನೋತ್ತರರ

ತ್ನೋನ್ನತ ಮಾಲಿಕೆಯ ವಣಿಣಾಯು ವನಿಗಳ

ಕನ್ನಡದಂ ಕನಿಯಂ

ಕನ್ನಡ ಕಂದನಕಿಣ್ಣಲ್ ತಿಷಾ ವಕ್ತಿನತಂ ||

ಪದ್ಯ ೨೭, ೨೮, ೨೯, ೩೦ ಈ ನಲ್ಕ ರಲ್ಲಿ ಪ್ರಶ್ನೆ ಗಿಲ್ಲ.

ಕಾವ್ಯ ವರ್ತು (ಕ ಪ್ರತಿ) ಸಂಪಾದನೆಯಲ್ಲಿ ಉತ್ತಮೋಗಲವರು ಖ ಪ್ರತಿಯಲ್ಲಿ ಇದ್ದ ಶ್ಲೋಕ ಮು .
ಇದರಲ್ಲಿ ಸುಮು ವಾಂಬ ದಕ್ಕೆ ಸುದಿರು ವಾ ಎಂಬ ಪಾಠಾಂತರವು ಇದೆ. ದಿ. ಗೋ ಮುದಪೈಗಳ ನೃಪತಂಗನ
ಮತವಿಹಾರ ಎಂಬಲೇಖನದಲ್ಲಿ ಸುದಿರು ವಾ ಎಂಬ ರಾಷ್ಟ್ರ ಶಷ್ಟೀ ಚಂಪುಚನವಿದ್ದು ಅದೇ ಸರಿಯೆಂದ
ತಿಳಿಸಿದ್ದಾರೆ. ೨೯,೩೦ ಈ ಎರಡು ಶ್ಲೋಕಗಳಿಗೂ ದಲ್ಲಿಲ್ಲ ಅ ಪ್ರತಿಯಲ್ಲಿ ಈ ಶ್ಲೋಕಗಳಿಗೆ ತತ್ಪ ರ್ವತು ಇಲ್ಲ .

ಶ್ರೀ ಶಂಕರಾಚಾರ್ಯ ಕೃತಿ

(ಹಿಂದಿ ಕಿಷ್ಕಲವು ಪ್ರಶ್ನೋತ್ತರ ರತ್ನಮಾಲಿಕೆಯ ಅಂಶಶ್ಲೋಕಗಳು ಧ್ಯಾನಪಠಾರ್ಥವು. ಅವನ್ನು ಚಳಿಗುಂಡ
ಈ ರಚನೆ ೨೨ ರಿಂದ ೬೦ ವರೆಗೆ ೪೧ ಆಗಿರುತ್ತದೆ. ವಿವರವಾಗಿ ನಾಲ್ಕು ಕ್ರಮಗಳ ಹಿಂದಿನ ಮುಖ್ಯವಾಗಿ
ಕಿಂಡಪದ್ಯವು ವದವನ್ನಿಲ್ಲಿ ಮಾರದಿರಾಗಿ ಕಿಷ್ಕಲವಾಗಿದೆ.)

ಉದ್ದೇಶ: ಕಿ: ಕುಲ ಕಿವಲ ದಿನೇಶ
ರತಿಗುಣಭಿವೇಷಿ ಯೋಜನವು;
ಕಿ ಸ್ಯ ವಶೇ ಜಗದೀಶತತ
ಪ್ರಿಯ ಹಿತವಚನಸ್ಯ ದುವನಿರತಸ್ಯ

||27||

ಕಿಂದು: ಕುಲ ಕಿವಲಕಿರ ಮುಷಂ
ಚುಗುಣಭಿವೇಷಿ ದುವಮವಿದಾನಂನಿಷ್ಠಂ
ನಿಲನಿಲ್ಲ ವಾರದೀನಂ
ಸಲ ಹಿತವನಿನು ಡುವನಿರತನಿಷ್ಠನಾ

ಉದ್ದೇಶ: ವಿದ್ವಾನ್ಮನೀಷಾ ತ ಕಾ
ಸತ್ಯವಿಶ್ವಾಭಿವೇಷದವನಿಶಿಶಿ
ಕಿಂನ ಸ್ವಶ್ಚಿತಿವಿಷ್ವಶ್ಚಿ
ಪ್ರವೃದ್ಧವಚನಾನು ವಚನಂದಾಂತಂ

||28||

ಕಿಂದು: ಅರಿದಂಗಾತ್ರ ದಸು ವನೀಷ
ಹರಂ ಕಿಶಿರುಂ ಸುಭಿವೇಷದವನಿಶಿರುಂ ಮುಷಂ
ಕುಯುಕ್ತವಿಶ್ವಾಭಿವೇಷ
ಧ್ವರ ಮುಷಂನಿಷ್ಠವವನದಮಿರು ಕ್ಲವನಂ

ಉದ್ದೇಶ: ಕಿ ಸ್ಯೈಶ್ವರೈರುತಿ ಕಿವಲಾ

ತ್ವ ನಲಸ ಚಿತ್ರಾಯ ನೋತಿ ವೃತ್ತ ರು
ತ್ಯ ಜತಿ ಚ ಕಂ ಸಹ ಸಾ ದ್ಧ ಜ
ಗು ರ ಸು ರನಿದಾಕಿ ರಂ ಚ ಸಾಲ ಸ್ಯಂ

||29||

ಕಿಂದು: ಸಿರಿಯ ಪುನೀಷ್ಟ ಕಲಸಿ
ಯಿ ರ ದ ವ ಸೀರಯಾ ತನನೀಷ್ಟದಿಯ ನ ಕೃಪನಂ
ತೀನಿಗು ವ ದಾರಂ ದ್ವಿ ಜ ಗು ರ
ಸು ರ ನಿದಾರತ ನನಲಸ ನಾಗರ್ಜುನಂ ||

ಉಪಗೀತಿ: ಕು ತ್ರ ಫೇರೋ ವ ಸಃ
ಸು ಜನನಿ ಚಿತ್ರವಾ ಕಾಶ್ಯಾಂ
ಕಃ ಪಹ ರ್ಯೋ ದೀಶಃ
ಪಿತು ನಯು ತೀನ ಲು ಭೃಬುಷುಶ್ಚ

||30||

ಕಿಂದು: ವಾಸಿಸು ಕ್ರು ದ ಲೇಸ್ಲಿಯೋ
ಆ ಸು ಜನರ ಚಿರೋಳಂ ಪೀಣ ಕಾಷಿಯೋಂ
ದೀಶಂ ತ್ಯಾ ಭವ ದಾಕು ದ
ಪೈತು ನದಂ ಲು ಭೃಬುಷುಶಂ ನೆಲ ಸಿರಿಯಂ ||

ಅರ್ಯ: ಕೀನಾಶೋಚ್ಯಃ ಕ್ರು ರುಷಃ
ಪ್ರಣತ ಕಲತ್ರೀಣ ದೀರ ಫಿಪ ವೇನ
ಫಾ ಬು ವನೇ ಕಃ ಶೋಚ್ಯಃ
ಸು ತ್ಯಪಿ ಫಿಪ ವೇ ನ ಯೋ ದಾತಾ

||31||

ಉಪಗೀತಿ: ಕಿ ಲ ಫ್ಲಾ ತಯ ವ ವ ಷಂ
ಪ್ರಾ ಕೃತ ಕ್ರು ರುಷೇಷು ಧು ವಾಡಾಚ್ಛಾ
ರಾವ ಪುಪಿ ಕಃ ಶ ಸಃ

ಸ್ಮರಶರಣೋ ನ ರುಶ್ಚಲತಿ

||32||

ಉಪಗೀತಿ:

ಕಿಮಹ ನೌಶ ಏನು ಚಿತ್ತಂ

ದಿಗವ ಚ್ಚರಣ ನ ಸಂಸಾರಃ

ಚಕ್ಷುಷ್ಮಂತೀಶಃ ಪೃಥಿವಾ

ಕೀ ಸ್ಮರೀಶ ನಾಸ್ತಿ ಕಾ ಮ ನಜಾ

||33||

ಉಪಗೀತಿ:

ಕಃ ಪಂಗು ಹ ಪ್ರಥಿತೀಶ

ವ್ರಜತಿ ನ ಯೋ ವಾದೇಕೇ ತೀರ್ಥಂ

ಕಿ ತೀರ್ಥವಪಿ ಚ ಮುಖ್ಯಂ

ಚಿತ್ತವಲಂ ಯನ್ನಿವರ್ತರುತಿ

||34||

ಆರೈ:

ಕಿ ಸ್ಮರತಃ ತು ರುಷೈ

ಹರನಾಮ ಸದ ನ ದು ಪನಿ ಬಜಾ

ಕೀ ಹಿ ನ ವಚ್ಚಃ ಸುದಿರು

ಜೆ ರದೀಷಶ್ಚಾನ್ಯತಂ ತದ್ಧತ

||35||

ಆರೈ:

ಕಿ ಸಂಪಾದ್ಯಂ ಮ ನ ಚೈ

ಷಿದ್ಯಾ ವಿತ್ತಂ ಬಲಂ ರುಶಃ ತು ಣಿ

ಕಿ ಸ್ವರ್ವ ಗುಣ ಮಶೀ

ಲೋಕಶ್ಚ ತ್ವಶ್ಚಕ ಕಾವಃ

||36||

ಉಪಗೀತಿ:

ಕಾ ಚಿ ಸುಬ ಪಹಿ ವಾಡ್ಯಾ

ಹೀನಾಯ ವಾಪ್ಯಧ್ವ ಸಚ್ಚೇನ

ಫ ಕು ತ್ರವಹಿತಹ ಸ್ಯಾ

ನೈನ ಜ ಕು ರಾಜಸೇವಾಯಾ

||37||

ಉಪಗೀತಿ : ಪ್ರಾಣಾದಪಿ ಕೋ ರ ವ್ಯಃ
 ಕುಲದವಸ್ತು, ದ ಸಂಗತ್ವ
 ಕಾ ಸಂರಕ್ಷ್ಯಾ ಜಿತ್ವ
 ಜಿ ತ್ಸುತ ನೈಜ ಬ ದ್ಧಿತ್ವ ||38||

ಗೀತಿ: ಕಾ ಕಿಲ್ಬಲತಲೋಕೇ
 ಸ ಚ್ಚಿಪ್ಯಾ ದು ರ್ಜಿತಾ ಮ್ಯಾ
 ಕಿಷ್ಕ ರು ಷು ಪಕ್ಷಃ ಸ್ಯ
 ದ್ಧಿ, ದಿವತ ಸುತ್ವತ್ರ, ದತ್ತ ದಾನಂ ಯ ತ ||39||

ಉದ್ಗೀತಿ: ಕಿ ಶ ಸ್ತಂ ಸುರ್ವೇಷಾಂ
 ಯುಕ್ತ ವ ತತ ಚ ಕ, ದೇನುಃ
 ಕಿ ನು ಚುಂ ಯು, ದ್ಧೈರ್ಯಂ
 ಕಿಷ್ಕ ಮೃತ್ಯು ರು ದ ವದಾನ ರ ಹಿತ್ತಂ ||40||

ಗೀತಿ: ಕು ತ್ರ ಮೆಂ ದುಷ್ಟ ಜನೇ
 ಕಿವಿಹ ಶೌಚಂ ಭವಿಷ್ಯಣ ನೃಣಾಮ
 ಕಿಮ, ಬರು ವಿಹ ವೈರಾಗ್ಯಂ
 ಭರು ವ ಪಿಕಿ ವಿತ್ತಿ ಪೇವ ಸರ್ವೇಷಾಂ ||41||

ಗೀತಿ: ಕಾ ದುಲ್ಭ ನರಾಣಾಂ
 ಲ ಧುಕಿಹ ಪಾತಕಂ ಚ ಕಿ ಹಿಂಸಾ
 ಕಿಷ್ಕ ಹಿ, ದ ಗಿತ್ ಪ್ರಿಯಃ ಸ್ಯ
 ವೃದ್ಧಾ ರೀ, ದ ವರ್ತತ್ಪಣ್ಣಃ ||42||

ಆರೈ: ಕ ಸ್ಯಾತ್ಸಿದ್ಧಿಶ್ಚ ಪಸೇ
 ಬ ದ್ಧಿ ಕ್ಷ ನ, ಭೂಸು ರೇ ಕು ತೀ ಬ ದ್ಧಿ
 ವೃದ್ಧೋಪಸೇಮು ಾಕೇ

ವೃದ್ಧಾರೀ ,ದಮ ಫತತ್ಪ್ರಾಣಾಃ

||43||

ಉದ್ಗೀತಿ:

ಸುಭಾಷಿಸ್ಯ ಮ ರಣಾ

ದ,ದಿಕಂಕಿ ದುರು ಫಲೇಷ ಭವತಿ

ಲೋಕೇ ಸುಖೇ ಭವೇತ್ಕ್ರೋ

ದನವಾನ್ ದನವಪಿಠಕಿ ಯು ತಶ್ಚಿಷ್ಟಂ

||44||

ಆರೈ :

ಸು ಫಸು ಖಾನಂ ಬೀಜಂ

ಕಿ ಫು ಣಾ ದುಃ ಖವ ಪಿಠಕಿ ಪಾಪತ

ಕ ಸೈಶ್ಚಿ ರ್ಗಂ ರುಃ ಪು

ಶಂಕಿರಮ ಪದಮೇ ದ್ವಷ್ಟಾ

||45||

ಉಪಗೀತಿ:

ಕಿಷ ವ,ದಫತೆ ಖೋತಃ

ಕಿಷ ವಾ ಹೀಯೇತ ರೋಷ ದ್ಯುಷ್ಟಃ

ಕಿಷ ನ ಪ್ರತ್ಯಿಠಕ್ರೋ

ಬ್ರೂತೇ ಯಶ್ಚಾನೃತಂಶಶ್ಚ ತ

||46||

ಉಪಗೀತಿ:

ಕು ತ್ರು ನೃತೇಽ ಪೃ ಪಾಪಂ

ಯು ಚಿಷ್ಟೇಕ್ತಂ,ದ ಫರ್ಷಾಧಂ

ಕಿಷ ದ್ರೋಣಿ ಫಲಿತೇ ರುಃ

ಶಿಷ್ಟಾನಾಂ ನಿಜ ಕು ಣಿನಾ ನಂ

||47||

ಉದ್ಗೀತಿ:

ಸು,ದಾ ಚಿಂಕಿ ದೈವಂ

ಕಃ ಸು,ದಹ ಸುಷದಾ ತುಷ್ಟ

ದೈವಂಕಿ ಯತ ಸು ಕೃತಂ

ಮಿತಃ ಶ್ರೇಯ ಸ್ಕರೋ ನ್ನೋ

||48||

ಆರೈ: ಗೃಹ ಪೀದಿನಶ್ಚ ವಿ ತ್ರಂ
 ಹಿ ಬಾಧಾ ಕೋ ಗೃಹಿ ಚ ಯೋ ಯ ಜೀ
 ಕೋ ಯ ಜ್ಞೋ ಯಹ ಶ್ರು ತ್ಯಾ
 ಮಹಿತಃ ಶ್ರೇಯಸ್ಕ ರೋ ನ್ಯಾಫಃ ||49||

ಉದ್ಗೀತಿ: ಕ ಸ್ಯ ತ್ರಿ ರು ಾಹಿ ಸುಷು ಾ
 ಯುಃ ತ್ವ ನದಾಚಾರಿ ವಾನ್ ಶಿಷ್ಯಃ
 ಕಃ ಶಿಷ್ಯೋ ಯೋ ವೇದ
 ಪ್ರ ವ ಾವಾನ್ ಕೋಹ ತಿ ತ್ರಿ ರು ಭುಷ್ಠಃ ||50||

ಉದ್ಗೀತಿ: ಕೋ ದ ನ್ಯ ಸನ್ಯಾ ಸೀ
 ಕೋ ಮ ನ್ಯ ಪಂಡಿತಹ ಸಾದುಃ
 ಕಃ ಸೇತ್ರೋ ಯೋ ದಾತಾ
 ಪ್ರ ವ ಾವಾನ್ ಕೋಹ ತಿ ತ್ರಿ ರು ಭುಷ್ಠಃ ||51||

ಉಪಗೀತಿ: ಹಿ ಬಾಗ್ಯಂ ದೇಹ ವತಾ
 ವ ಯೋಗ್ಯಂ ಕಿ ಪತಿ ಕೃಷಿಕೃತ
 ಕ ಸ್ಯನ ಪಾಪಂ ಜಪತಾ
 ಕಃ ಫು ಕೋಽ ಯುಃ ಪ್ರ ಜಾವಾನ್ ಸ್ಯಾ ತಿ ||52||

ಉಪಗೀತಿ: ಹಿ ದುಷ್ಕರಂ ನಾಣಾಂ
 ಯು ನೈನಸೋ ನಿಗ್ರಹಃ ಸ ತತಂ
 ಕೋ ಬ್ರಹ್ಮ ಚರ್ಮವಾನ್ ಸ್ಯಾ
 ದೃಶ್ವಾಸ್ಯ ಲೋ ದ್ವ ರೇತಸ್ಯಃ ||53||

ಉಪಗೀತಿ: ಕಾ ಚ ಪರಿದೇವತೀಶ್ಚ
 ಚಿ ಚೈಷಿ ಕೋ ಜಗ ದ್ಭರ್ತಾ

ಸುಖ್ಯಃ ಸುಖೇಷಾಂ ರುಕ್ತಃ

ಜೀವನಹೇತುಃ ಸು ಪರ್ಜನ್ಯಃ

||54||

ಉದ್ಗೀತಿ:

ಕಃ ಶ್ರಮೋ ಯೋ ಬೀತ

ತ್ರಾ ತತ್ರಾ ತು ಚ ಕಹ ಸು ಗುರುಃ

ಕೋ ಹಿ ಜಗದ್ಗುರು ರುಕ್ತಃ

ಶ್ರದು ಜ್ಞಾನಂ ಕು ತ ಶಿವ ದೇವ

||55||

ಉದ್ಗೀತಿ:

ಮುಕ್ತಂ ಲಬೀತ ಕ ಸ್ಮಾ

ನ್ಮುಕುಯ ದುಕ್ತ ಮುಕುಯ ಕಃ

ಯು ಸ್ತು ರು ದೇವ ಮ್ಹಾಂ

ಕಾ ಚಾ ಮ್ಹಾ ಯ ದಾತ್ಮನೋತ್ಪುಟಾ

||56||

ಉದ್ಗೀತಿ:

ಕ ಸ್ಯ ನಶೋ ಕೋ ಯಃ ಸ್ಯಾ

ದ ಕ್ರೋಧಃ ಕಿ ಸು ಮಿ ತುಷ್ಟಿಃ

ಕೋ ದಾಚಾ ರಂಜನ ಕೃತ

ಕ ಶ್ವ ಶ್ವಾ ನೇ ಚ ಸೇ ವಕೋ ಯಃ ಸ್ಯಾ ತ

||57||

ಗೀತಿ:

ಕೋ ಮಯೇ ಪರಮೇಶಃ

ಕ ಇಂದ್ರ ಜಯಾರು ತೇ ಪ್ರಹರಿಸೋಯಂ

ಕಃ ಸ್ವ ಪ್ಲನೋ ಜಗ್ನು

ಧ್ವ ಪಹಾಃ ಸತ್ಯ ವ ಪಿಚ ಕಿ ಬ್ರಹ್ಮ

||58||

ಆರೈ:

ಕಿ ವಿಧ್ಯಾ ರುದ್ಧಿ ದ್ಯಾ

ನಾಶ್ಯಾಂ ತು ಭೃತು ಶಶ ಮೋಣಾದಿ

ಕಾ ಚಾ ನಿರ್ವಚನಿರು

ಮಯು ಕಿ ಕಲ್ಪಿತಂ ದ್ವೈತಂ

||59||

ಗೀತಿ: ಕಿ ಪಾರಿ ಪುಷ್ಪಕಂಸಾ
ದಧ್ವಿತಿ ಚಾಚ್ಚಾ ತು ಕು ತೋನಾಡಿ
ಪುಷ್ಪಕಂಸಿ ತೋಷಕಂಕಿ
ಪ್ರಾರಬ್ಧಂ ಚಾನ್ನ ದಾಯಿ ಕಿ ಚಾರುಃ ||60||

ಗೀತಿ: ಕೋ ಬ್ರಹ್ಮ ಪುಣ್ಯ ರು ಪಾಸೋ
ಗಾಯ ತ್ಯಾಹ್ನಿ ಗೋಚರಃ ಶರಭಃ
ಗಾಯ ತ್ಯಾಪಾದಿತ್ಯೇ
ಚಾಗ್ನೌ ಶರಭೌಚ ಕಿ ನು ತತ್ತತ್ವಂ ||61||

ಆರೈ: ಪುತ್ಯಕ್ಷ ದೇವತಾ ಕಾ
ಪುತಾ ಪು ಜೋಗು ರಶ್ಚ ಕ್ಷತ
ಕಃ ಸರ್ವ ದೇವತಾತ್ಮಾ
ಮ್ಯಾ ಕಮತ್ಯನ್ವಿ ತೋ ಮ್ಯಃ ||62||

ಗೀತಿ ಕಶ್ಚ ಕುಲಕ್ಷ ರುಹೇತಃ
ಸಂತಾಪಃ ಸಜ್ಜನೇಷು ಯೋಶಾರಿ
ಕೇಷಾವ ಮೇಘ ಪಚನಂ
ಯೇ ಚ ತು ನ ಸುತೃಮೌಃ ಶವಶಿಲಾ ||63||

ಉದ್ಗೀತಿ: ಕಿ ಜನ್ಮ ಷಯ ಸುಗಾಃ
ಕಿ ಮುತ್ರರಂ ಜನ್ಮ ತು ತ್ರಃ ಸ್ಯಾತ
ಕೋಷಪಹ ರೋ ಮೃತ್ಯುಃ
ಕುತ್ರ ಪದಂ ವಿದ್ಯ ಸೇಚ್ಚ ದೃಕ್ಪಾತೇ ||64||

ಆರೈ: ಪಾತ್ರಂ ಕಿವ ಿನ್ನ ದಾನೇ

ಕ್ಷು ದತಂ ಕಿಷ್ಕಿಂಶಿರ್ಕಾ ಹಿ ಭುಗವದವತಾರಃ

ಕಶ್ಚ ಭುಗವ್ಯಹೇಶಃ

ಶಂಕರನಾರಾಯಣಾಶ್ರಮೈಕೇ

||65||

ಗೀತಿ: ಪಲವಪಿಭುಗವದಕ್ಷಿಣೇ

ಹಿ ತಲ್ಲೋಕೇ ಸ್ವರಾಶು ಸಾಕ್ಷತ್ಪಂ

ವಿಷ್ಣುಶ್ಚ ಕಿಷ್ಕಿಂಶಿರ್ಕಾ

ಸ್ತವರುಃ ಕೇ ಸರ್ವವಾದುರಭಿ ಜಿಷಮ

||66||

ಗೀತಿ: ಇತ್ಯೇ ಕಂಠೈ

ಪ್ರಶ್ನೋತ್ತರ ರತ್ನಮಾಲಿಕಾ ಯೋಜನಾ

ಶೀಮುಕ್ತಾಭಿರಣಾ ಇವ

ವಿಮಲಶ್ಲಾಭಾತಿ ಸುತಮೇಷು

||67||

ಇತಿ ಪ್ರಶ್ನೋತ್ತರ ರತ್ನಮಾಲಿಕಾ ಸಂಪೂರ್ಣಾ

ಅಡಿ ಟಿಪ್ಪಣಿ ಗೀತಿ = ಆರ್ಯಾ ಪುಷ್ಪಾರ್ಧರು ಉಪಗೀತಿ = ಅರ್ಯಾ ಪುಷ್ಪಾರ್ಧರು ಉದ್ಗೀತಿ =
ಅರ್ಯಾ ಪುಷ್ಪಾರ್ಧರ ಪುಷ್ಪಾರ್ಧರು ಟಿಪ್ಪಣಿ ಗೀತಿ = ಕೆ. ಸುಂದರೇ = ಕೆ. ಸುಂದರೇ ಪುಷ್ಪಾರ್ಧರು, ಅರ್ಯಾ ಪುಷ್ಪಾರ್ಧರು

ಆದಾರ್ ಸಿ ವಿಷ್ಣು

೧. ನೃಪತಂಗನ ಮತಮಿರ - ಎಂ. ಗೋಪಿಪ್ರಸಾದ್. ಕೆ. ಸಾ. ಪ. ಪತ್ರಿಕೆ ಚುಟು ಸಂಚಿಕೆ - ೪, ಜನವರಿ
೧೯೨೮.

೨. ಪ್ರಶ್ನೋತ್ತರಮಾಲಿಕಾ - ಇ. ಇ. Indian Antiquary (1883) Vol. XII P. 218,

(ನಿರ್ಣಯ ಸಾಗರ ಮ ದ್ರವ್ಯದಲ್ಲಿ ಪದ್ಯ ಸಂಖ್ಯೆ 29 H^oq[®]©² I. A. ಯ[®]±³å 30 H^ou[®]ಹೇಳಿ

೩. ಶೃಂಗೇರಿ ಶಂಕರಾಚಾರ್ಯ ವಾದು ಪ್ರಕಾಶಿತ ವಾದು ಪ್ರಶ್ನೋತ್ತರ ರತ್ನಮಾಲಿಕೆ ಶಂಕರಗ್ರಂಥಾಲಯ ಟಿಪ್ಪಣಿ
೩೯೬.

೪. Sources of Karnataka History vol. I S. Srikantha Shastri, M.A., (1940) P. XV + Page 78. Prasnotara Ratnamalika of Amoghavarsha, 1929.

೫. ಕೆ ಮೊಜವ ವರ್ಷ, ೧೯೨೯, - ಮ ದ್ರಾ ಸೆ ಪ್ರತಿ ಅವತರಣಿ ಫು ಟಚುಬವ.

೬. ಕೆ ಮೊಜವ ವರ್ಷ, ೧೯೬೮, ಪೀಠಿ, ಫು ಟಚುಬ

೭. ಕೆ ಕರ್ನಾಟಕ ಕೆ ಪಿ ರಿತಿ, ಸಂಘ ಟ೧-ಫು ಟ೧೧. ೧೯೨೪.

೮. ಕೆ ಕರ್ನಾಟಕ ದ ಇತಿಹಾಸ - ಅರ್. ಎಸ್. ಪಂಚ ಮ ಬಿ

೯. ಕಾವ್ಯ ಮ ತಾ - ಸು ತ್ರ ಮೋ ಗು ಭುಕೆ ೧೯೦೭. ಮೂಲ್ಯ ವೇಕೋ ರೂಪ್ಯ ಕೆ ಫುಬವತಿಜಿ ತಿಭವಿಟಿಫಫಫಿ

Edition by - - ಮಹಾವಾಹೋ ಪಾದ್ಯಾರು ಪಂಡಿತ ದು ಗರ್ಪು ಸಾದೆ ಮತ್ತು ವಾಸು ದೇವ ಲಕ್ಷ್ಮಣ ಶಿ ಶ್ರೀ ನಿ ಣಯ ಸಾಗ ರ ಪ್ರೆ ಸೆ .

ಕಾವ್ಯ ಮ ತಾ ಅನು ಕ್ರವ ಣಿಯಲ್ಲಿ ೨೧ನೆಯದು ಮೂಲ ಪ್ರಣಿತ ಪ್ರಶೋತ್ತರ ರತ್ನಮತಾ ಮಬ ದು . ಇದರಲ್ಲಿ ಒಟ್ಟು ೨೯ ಪದ್ಯಗಳಿವೆ. ಎಲ್ಲ ಫು ಅರ್ಥಾ ವೃತ್ತಗಳು ೨೯ ನೆಯ ದು - ರ ಚಿತ ಸಿತ ಪಟಗು ದು ಕಾ ಕೊನೆಗೆ ಇತಿ ತ್ರಿ ಮೂಲ ಮಿ ಚಿತಾ ಪ್ರಶೋತ್ತರ ರತ್ನ ಮತಾ ಮದಿದೆ. ಅದೇ ಕಾವ್ಯ ಮ ತಾ ರಲ್ಲಿ ಫು ಟ೧೨೧ ೧೨೩ ಫು ಟಗಳಲ್ಲಿ ಪ್ರಶೋತ್ತರ ರತ್ನ ಮತಾ ಇದೆ. ಶ್ಲೋಕ ೧ - ಪ್ರಣಿಪುತ್ಯ ಫರ್ಮವ ಮಂ ಇದು ಕೆ ಪ್ರತಿಯಲ್ಲಿ ಪ್ರಣಿಪುತ್ಯ ಜನಪ ರೀಂದ್ರಂ - ಮದಿದಿರುಂತಿ. ಪ್ರಶೋತ್ತರ ಮ ತಾಂ ಮಬ ಪ ತಾಂತರ ಖ ದಲ್ಲಿ ಪ್ರಶೋತ್ತರ ಪದ್ಧ ತಿ.

ಶ್ಲೋಕ ೬ - ಮ ನ ಚಿಷು ದೃಷ್ಟ ತತ್ತ್ವಂ - ಪಾತಾಂತರ ಕ ದಲ್ಲಿ ಸು ತ್ರಂ

ಕಾವ್ಯ ಮ ತಾ ಬಾಗಿ - ಫಿಬವ ರಲ್ಲಿ ಬುದಿರು ವ ಪ್ರಶೋತ್ತರ ರತ್ನಮತಾ ಮಬ ದರ ಆಡಿ ಟಪ್ಪ ಣಿಯಲ್ಲಿ ಬರೆ ದು ದರ ಆರ್ಥ ಮು ನವಗೆ ಪ್ರಶೋತ್ತರ ರತ್ನಮತಾ ಮಬ ದ ಪು ಚಿ ಳ ಸಿಕ್ಕಿ ಪೆ. ಅಫು ಗಳಲ್ಲಿ ಮೊದಲನೆಯ ದು ಏಕ ಪತ್ರತ್ತಕ ವಾಗಿ ಶು ಧ್ವ ವಾಗಿದ್ದು ಸು ಹೇಗೆ ಸಾದು ತ್ರಿ ಶಾಂತಿಮಯ ಮು ನೋಂದ ಕೊಪಲ್ಪ ಟ್ಟ ದು. ಇದಕ್ಕೆ ಕೆ ಮದು ಸಂಸ್ಥೆಯ ನಿರೂ ವಾದೆ. ಎರ ಡನೆಯದು ಪತ್ರಧ್ವ ರುತ್ಮಕ ವಾಗಿ ಶು ಧ್ವ ವಾಗಿದ್ದು ಕೀವಲ ದಾಸಾತ್ಮ ಜದಾದ ದಿ ಗವಾನ್ ದಾಸಶ್ರೀಷ್ಠಿ ಯಿಂದ ಸು ರತನಗರ ದಿದ ಪ್ರ ಹಿತ ವಾದುದು . ಇದು ಖ ಪ್ರತಿ

ಕಾವ್ಯ ಮ ತಾ ರು ಪಾತಾಂತರಗಳು

ಶ್ಲೋಕ : ೨೨ - ಸಂಸಾರಂ ಣುತಃ - ಸಂಸಾರಾವಾಸುತಃ (ಕ)

೨೩-ದೃಷ್ಟಾ ದೃಷ್ಟಲಭಾರು - ದೃಷ್ಟಾ ದೃಷ್ಟರ್ಥ ಲಭಾರು (ಖ) ದಾನಂ ಪ್ರಿಯ ವಾಕ
ಸ ಹಿತಂ ... (ಹಿತೋಪದೇಶೋಯ ವಾರ್ಮ ಸ ಮಧ್ಯತಃ)

೨೯ ರ ಚಿತಾ ಸಿತ ಪಟಗು ರಣಾ - ಮೇಕಾತ್ ತೃಕ್ತ ರಾಜೇನ.

10. Indian Antiquary Vol. XII, 1983. P. 217-218.

Mr. K. B. Pathak has also brought to my notice a short poem named “Prasnothara Rathnamala” on the rules of good behaviour, consisting of thirty verses, a Ms. Of which is in the possession of a Jain inhabitant of Shahapur near Belgaum. The concluding verse is –
“This Ratnamalika, possessed of good decorations, was composed by the learned king Amoghavarsha, who through discrimination had laid aside the sovereignty” The Amoghavarsha mentioned here, however, may be either the first or the second or the third of that name.

11. Sanskrit and old Canarese inccriptions by J. F. Fleet, Bo. C.S.M.R.A.S. continued from pages 165. D (Eμ°Qw® y®¼h ; 215 - 225

12. ಶ್ರೀ ಶಂಕರಚಕ್ರ ಕೃತವಿಷ್ಣುವದ ಪ್ರಶ್ನೋತ್ತರಂ ರತ್ನಮಾಲೆ ಯಲ್ಲಿ ಒಟ್ಟು ಶ್ಲೋಕಗಳು - ೩೨. ಎಲ್ಲ ಫಲ
ವಿಷ್ಣು ಜಾತಿ ವೃತ್ತಗಳು. ೪೩ ನೆಯ ಪದ್ಯದ ಹೀಗಿದೆ - ಸಂಭಾವಿಸ್ಯ ಮರಣಾದ್ಯದಿಕಂ ಕಿ ದು ರ್ಗಶೋ
ಭವತಿ

ಇದು ಭಗವದ್ಗೀತೆಯ ಒಂದು ಶ್ಲೋಕಾರ್ಥದ ಅನುವಾದವೇ ಸರಿ ಭಗವದ್ಗೀತೆಯಲ್ಲಿ ಹೀಗಿದೆ ಸಂಭಾವಿಸ್ಯ
ಭವತಿ ಉಪಾರ್ಥವಾದುದರಿಂದ.

13. ಕರ್ನಾಟಕ ಸಾಹಿತ್ಯ ಪಡು ತ್ವತ್ರಿಕೆ. ರಂ. ೧೨. ಸಂಚಿಕೆ: ೪ (ಜನವರಿ 1928)

ನೃಪತಂಗನ ವತಮಾರಂ (ಲೋಕೋಪದೇಶ) ಫಲ ೨೨೨ ೨೨೦. ಪ್ರಶ್ನೋತ್ತರಂ ರತ್ನಮಾಲೆ - ಈ
ಕವಿಯ ಅವತಾರಿಯ ಪದ್ಯವು ಅತಿಮ ಪದ್ಯವು (ಉಪಮಾಂತರದಾದಾಗಲಿ, ಈ ಕೃತಿಯ
ರಚನಾಂತರದ ಪ್ರಕ್ಷೇಪಗಳಿಗಿಂತ ಹೀಗಿಂದು ವಿಶೇಷವಾಗಿ ಒಪ್ಪಿ ಕೊಡಬೇಕು ಶಂಕರಚಕ್ರ ದಾಗಲಿ

ಶಂಕರನಂದನರಾಗಿ ಇದರ ಕತೃವಾಗಿರಬಹುದು. ಅದರಲ್ಲಿ ಹೇಳಿರುವಂತೆ ಮೂಲನೇ ಆಗಿರಬೇಕೆಂದು ನನಗಿಂತಿರಬಹುದು.

ಪುಟ: ೨೪೯. ಪ್ರಾಚೀನ ಬೃಹದ್ರಥದ ವರ್ಣನೆಯ ಪುಟ

೧. ಅನೇಕನು. (ಕ್ರಿ. ಪು. 274 - 236) ಬೌದ್ಧದ ವರ್ಣನೆಯನ್ನು ಸಿದ್ಧಿಸಿದನು. ಇವನು ಕಶ್ಮೀರದಲ್ಲಿ ದೇವದೇವತೆಗಳನ್ನು ಕಟ್ಟಿಸಿದನು. ಜನೇಂದ್ರದೇವರ ವಂದನೆಯಿಂದಾಗಿ ಕಲ್ಪನಾ ರಾಜತರಂಗಣಿಯಲ್ಲಿ ಹೇಳಿದ.

೨. ಕಳಿಂಗದ ರಾಜ ಖಾರ್ಷಿತನು (ಕ್ರಿ. ಪು. ೧೬೯) ಸುನತನು, ಬೌದ್ಧ, ಜೈನದರ್ಶನದ ಸ್ವಾಮಿಗಳನ್ನು ಸುವ್ಯಕ್ತಿಯು ಕಾಣುತ್ತಿದ್ದನು - ಎಂದು ಆನಂದರು ಗುರುತಿಸಿದ್ದಾರೆ.

ಪುಟ ೨೪೯. ಮಹಾವಿರಾಚಾರ್ಯ ಕೃತ ಗಣಿತ ಸುಗ್ರಹದಲ್ಲಿ.

ವಿದ್ವತ್ಪ್ರಾಂತ ಪಕ್ಷ ಸೃಷ್ಟಾ ದ ನ್ಯಾಯ ವಾದಿನಃ

ದೇವಸ್ಯ ನೃಪತಂಗಸ್ಯ ವದಂತಾಂ ತಸ್ಯ ಶಾಸನಂ ||

ಇಲ್ಲಿ ಹೇಳಿರುವ ನೃಪತಂಗನು ನಮ್ಮ ನೃಪತಂಗನು ಎಂದು ಗೋವಿಂದ ಪೈಗಳ ಒಪ್ಪಿಲ್ಲ. ಏಕಾಂತ ಪಕ್ಷ ಎಂದರೆ, ಬಾಗವತದ ವರ್ಣನೆ, ಇದು ವಾಚಾಪುರಾಣ ಶಾಂತಿಪರ್ವದ ನಾರುಣೀಪಾಠ್ಯಾನಂದಿಯು ಅತ್ತಿರುವುದು ದೃವದ್ಗೀತಿಯಲ್ಲಿರುವ ಹೇಳಿಲ್ಲದಂತೆ ಅಹಿಂಸಾ ಪ್ರದಾನವಾದ ವೈಷ್ಣವದ ವರ್ಣನೆ. ಇದಕ್ಕೆ ಪಾಂಚರಾತ್ರ ಎಂದೂ ಹೆಸರು. ಇದನ್ನು ಕುರಿತು ಗುರುತು ತ್ರಯದಲ್ಲಿ (ಅಧ್ಯಾಯ ೧೯೧) ಹೇಳಿದೆ -

ಏಕಂತೇನ ಸಮೇಷ್ಟಃ ಯುಸ್ಮಾದೇವಾ ಪರಯಾಣಿ

ತಸ್ಮಾದೇವಾಂತಿನಃ ಪ್ರೀತಃ ಸದ್ಭಾಗವತಜೀತಃ ||

ಜೈನದರ್ಶನಕ್ಕೆ ಅನೇಕಾಂತ ಎಂಬ ಹೆಸರು ಹಾಗೆಯೇ ಜಿನವತ್ಸೃಷ್ಟಾ ದ ವತಮದೂ ಹೆಸರು.

೧೪. ಸ್ವಂತ ಅಭಿಪ್ರಾಯ

ಜೈನ ಪ್ರಶೋತ್ತರ ರತ್ನಮಾಲೆಗೆ ಶರಣರತ್ನರ ಪ್ರಶೋತ್ತರ ರತ್ನಮಾಲೆ ದಿರಿತು ಕೊಡಿದೆ.

ಶರಣವತದ ರತ್ನಮಾಲೆಯಲ್ಲಿ ಗಾಯತ್ರಿ, ಬ್ರಾಹ್ಮಣ, ಶಿವ, ಅಧ್ಯಾತ್ಮ, ವಾಮು, ಪ್ರಪಂಚ ನಶ್ಚಿತ್ತ

ಬ್ರಹ್ಮಸತ್ಯತ ಮುಕುಂದಬ್ರಹ್ಮ ಇವೆಲ್ಲ ವಿಚಾರಗಳು ಬರುತ್ತವೆ

೧೫. ಋಷಿ ನಗರ ಕಾಲ ದಲ್ಲಿದ್ದ ಶ್ರೇಷ್ಠನಾಥ ಸಿಂಹ ಷ್ಟಾಂಸನ ಪ್ರಶೋತ್ತರ ರತ್ನಮತೆ ಎಂಬ
ಪ್ರೌಢಗ್ರಂಥವನ್ನ ಬರೆದ ದಾಗಿ ತಿಳಿದು ಬರುತ್ತದೆ (S. Srikantha Shastry. Sanskrit –
Literature under Vijayanagar . VSC. P. 301).

೧೬. ಕನ್ನಡದಲ್ಲಿ ಸಿದ್ಧಿ ಷಲರು ಎಂಬ ಸರ್ವಜ್ಞಾಪಾಪ ಥೀ ಕಾವ್ಯ ಕರ್ತನಾದ ಕುಮಾರೇಂದು (ಕ್ರಿ.ಶ . ೮೦೦)
ತಾನು ರಷ್ಟಕ ಷ ರಾಜನಾದ ಅಮೋಘವರ್ಷನಿಗೆ ಈ ದ ಷಲರು ವನ್ನು ಹೇಳಿದನೆಂದಿದ್ದಾನೆ –

ತಾನಲ್ಲಿ ಷ ವ್ಯಖೇಟದ ದಿವಿ ಜಿನ,ಬಿಕ್ಕ

ತಾನು ಅಮೋಘವರ್ಷಂಕೆ (ಅ. ೯ ೧೪೬)

ಖಷಿಗಳ್ಲರು ಎರಗುವತಿರಿದಲಿ|

ಖಷಿರಷ್ಠದರ ಕುಮಾರೇಂದು |

ಹಸನದಮನಿದಿದಮೋಘವರ್ಷಂಕೆಗೆ

ಹಸುರೈ ಪೇಳ್ಳ ಶ್ರೀಗೀತಿ (೧೭.೯೪.೧೦೦)

ಇದರಲ್ಲಿ ಅಮೋಘವರ್ಷನನ್ನ ಜಿನ,ಬಿಕ್ಕನೆಯ ಹೇಳಲಾಗಿದೆ.

೧೭. ಪ್ರಸ್ತಾವನೆಯಲ್ಲಿ (ಫ್ರ ೮ ೧೧) ಹೇಳಿರುವಂತೆ ಅ ಪ್ರತಿಯಲ್ಲಿದ್ದ ಫ್ರ ಕೃಷ್ಣವ ಪಾಪಾಸ್ರವಗಳನ್ನ
ವಿವರಿಸುವ ಎರಡು ವೈತ್ತಗಳಿವು

(೧) ಸುವ್ಯಕ್ಲಂ ಜಿನಫೂಜನಂ ಚ ಸುತ್ಪ್ರೇದಾನಂ ವನಸ್ಪರಂ ವಂ ಚರೈ ಕರಣಿ
ತ್ರಯೀದಶಫೇ ಸುವ್ಯಕ್ ಪ್ರಕಾರೋದ್ಯವಃ ಪಂಚಜ್ಞಾನಗತ್ವಿ ಕಾರುನಿಚರುಃ
ಷಡ್ವೈವಧಾ ನವ ಇತ್ಯೇವಂ ಜಿನಬಾಷಿತಂ ಸುಖಿರಂ ಫ್ರ ಕೃಷ್ಣಬಿಸೀ
ಹೃಷ್ಣವಃ|

(೨) ಸಂಜ್ಞಾ ಶಲ್ಯ ಕಷಾರು ದಂಡ ಷಿಥಾಷಾ ಸ್ತ್ರೀಯೋಗಾರವಾ ವಿಧ್ವಂಸಕ
ಪಂಚಕವ ಷಿರುಂ ಪಂಚೈವ ಹಿಂಸಾದರುಃ ಮೀಹಾಸುಯು ಮಾದ ಶಾರ್ಙ್ಗ
ಕಲುಷಾಗವಪ್ರವುತುಕ್ರಿಯಾ ದುದ್ರಾನಾದ್ಯವಸಾರು ಹೇತು ಕಲಹಃ ಪಾಪಂ
ಬಿಸೀ ಹೃಷ್ಣವಃ